
Tejas Networks Ltd.

Regd. Office: Plot No. 25, 5th Floor J.P. Software Park, Electronic City Phase 1 Hosur Road, Bengaluru 560 100, India Tel: +91-80-4179 4600/700/800

Fax: +91-80-2852 0201



November 27, 2024

The Secretary

National Stock Exchange of India Ltd
Exchange Plaza, C/1, Block G,
Bandra Kurla Complex, Bandra (East)

Mumbai - 400 051

NSE Symbol: TEJASNET

The Secretary **BSE Limited**P J Towers,

Dalal Street,

Mumbai - 400 001

BSE Scrip Code: 540595

Dear Sir/Madam,

Re: Disclosure under Regulation 47 of the Securities and Exchange Board of India (Listing Obligations and Disclosure Requirements) Regulations, 2015

In continuation to our intimation dated November 26, 2024 with regard to the declaration of Postal Ballot Results and pursuant to Regulation 30 and 47 of the SEBI (Listing Obligations and Disclosure Requirements) Regulations, 2015 we are enclosing the Newspaper Advertisement published today i.e. November 27, 2024 in the following newspapers:

- 1. Financial Express English language
- 2. Vishwavani Kannada language

Kindly take the above information on record.

Yours sincerely
For Tejas Networks Limited

N R Ravikrishnan General Counsel, Chief Compliance Officer & Company Secretary

Regd Office: GSPC Bhavan, Sector-11, Gandhinagar-382010, Gujarat. Tel.: +91-79-23268500/700 Fax: +91-79-23238506 Website: www.gspcgroup.com NOTICE INVITING TENDER Gujarat State Petronet Limited (GSPL) is currently operating more than 2700 Km of

gas pipelines to facilitate gas transmission from supply points to demand centers across Gujarat. GSPL invites bids from competent agencies for following requirements Tender-1: Appointment of Contractor for RIL Dahej Connectivity Pipeline Project Tender-2: Procurement of IGBT Based External Three Phase UPS Battery Charger for Bhadari Terminal -Baroda Sub-Base

Tender-3: Supply, Transportation, Installation and Commissioning of Porta Cabins at various stations in Bharuch Base Tender-4: Modification of existing Conventional type Fire Suppression

System to latest Addressable type microcontroller based Fire Suppression System - Rajkot Base Tender-5: Procurement of Fire Extinguishers for GSPL Office Aforementioned tenders shall be published online through n-Procure, and bids are

accepted through n-Procure (https://gspitender.nprocure.com/) only. Date of tender upload on n-Procure portal is 27-11-2024 @ 15.00 hrs. IST SKMF Karnataka Cooperative Milk Producers' Federation Limited

Kmf Complex, Dr. M.H. Marigowda Road, Bangalore - 560 029 Phone: 26096832 / 910 Fax: 080-25536105 E'mail: purchase@kmf.coop

IFT No. KMF/PUR/Tender-667/2024-25/CALL-2 Date: 26.11.2024

SHORT TERM TENDER NOTIFICATION

(Through KPP Portal)

The Karnataka Milk Federation Ltd., Bangalore invites tenders from eligible tenderers for providing services for the following item

SI. No.	Name of the Item	Quantity	EMD (Rs.)
1	Manufacturing and supply of Bread, Bun, Muffin & Cakes under Nandini brand including storage, Marketing, distribution till retailers for a period of two years.	in tender	10,86,000/-

Tender Document may be downloaded from e-procurement website http://kppp.karnataka.gov.in

Date of commencement of Tender: From 26.11.2024. Pre-bid Meeting Date: 03.12.2024 at 11.00 AM. Last date for Uploading of Tender: on or before 10.12.2024 up to 5.00 pm. Date of opening of Tech. Tender: on 12.12.2024 at 11.00 AM. Date of Commercial bid opening: After technical evaluation. Other details can be seen in the tender documents.

the Addendum cum corrigendum)

For Karnataka Co-Opp. Milk Federation Ltd. Sd/- DIRECTOR (PURCHASE)

Tejas Networks Limited Corporate Identity Number: L72900KA2000PLC026980

Registered and Corporate Office: J.P. Software Park, Plot No. 25, Sy. No. 13, 14, 17 & 18, Konnapana Agrahara Village, Begur Hobli, Bengaluru-560 100, Karnataka Tel.: +91 80 4179 4600 Fax: +91 80 2852 0201 Website: www.tejasnetworks.com E-mail: corporate@tejasnetworks.com

NOTICE ON THE RESULT OF THE POSTAL BALLOT Pursuant to the provisions of Section 110 of the Companies Act, 2013 read with the Companies (Management and Administration) Rules, 2014 and Regulation 44 of the Securities Exchange Board of India (Listing Obligations and Disclosure Requirements) Regulations 2015, the resolution seeking approval of the Shareholders by means of voting through the Postal Ballot of the following business as proposed vide Notice dated October 18, 2024 has been passed with the requisite majority as per the Scrutinizers Report dated November 26, 2024 by Mr. C Dwarakanath, Company Secretary in Practice (FCS- 7723 and CP No:

SI. No.	Description of the Resolution	% of total valid votes cast in favour of the resolution (includes both postal ballot and remote e-voting)	
1	Approve entering into Material Related Party Transactions with Tata AutoComp Systems Limited, a related party of the Company.		

The resolution is deemed to be passed on November 25, 2024 being the last date for the duly completed Postal Ballot forms and remote e-voting.

The results of the Postal Ballot were declared on November 26, 2024. The results

along with the Scrutinizers report were communicated to the stock exchanges,

depositories, registrar and share transfer agents and also displayed on the Company's website, at https://www.tejasnetworks.com/shareholders/ and on the website of NSDL, i.e. https://www.nsdl.co.in. For Tejas Networks Limited N R Ravikrishnan

Date: November 26, 2024

Place : Bengaluru

"IMPORTANT"

General Counsel and Chief Compliance Officer

and Company Secretary

Whilst care is taken prior to acceptance of advertising copy, it is not possible to verify its contents. The Indian Express (P) Limited cannot be held responsible for such contents, nor for any loss or damage incurred as a result of transactions with companies, associations or individuals advertising in its newspapers or Publications. We therefore recommend that readers make necessary inquiries before sending any monies or entering into any agreements with advertisers or otherwise acting on an advertisement in any manner whatsoever.

THIS IS A PUBLIC ANNOUNCEMENT FOR INFORMATION PURPOSES ONLY. THIS IS NOT A PROSPECTUS ANNOUNCEMENT AND DOES NOT CONSTITUTE AN INVITATION OR OFFER TO ACQUIRE, PURCHASE OR SUBSCRIBE FOR UNITS OR

INITIAL PUBLIC OFFERING OF EQUITY SHARES ON THE MAIN BOARD OF THE STOCK EXCHANGES IN COMPLIANCE WITH CHAPTER II OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE

REQUIREMENTS) REGULATIONS, 2018, AS AMENDED

jaro education

JARO INSTITUTE OF TECHNOLOGY

FORM A PUBLIC ANNOUNCEMENT (Under Regulation 6 of the Insolvency and Bankruptcy Board of India (Insolvency Resolution Process for Corporate Persons) Regulations, 2016) FOR THE ATTENTION OF THE CREDITORS OF

	KMC CONSTRU	JCTIONS LIMITED
	RELEVANT	PARTICULARS
1.	Name of corporate debtor	KMC CONSTRUCTIONS LIMITED
2.	Date of incorporation of corporate debtor	04/01/1993
3.	Authority under which corporate debtor is incorporated / registered	Companies Act, 1956
4.	Corporate Identity No. / Limited Liability Identification No. of corporate debtor	U45200TG1993PLC015200
5.	Address of the registered office and principal office (if any) of corporate debtor	Door No. 1-80/40/SP/58-65, Shilpa H Layout Gachibowli, Hyderabad, Hyder Telangana, India, 500032
6.	Insolvency commencement date in respect of corporate debtor	20-11-2024 (Orders uploaded on NCLT website on 21-11-2024)
7.	Estimated date of closure of insolvency resolution process	20/05/2025
8.	Name and registration number of the insolvency professional acting as interim	

	resolution professional	IBBI/1FA-003/IF-1100370/2021-22/13910
9.		3-7-406/PS/204, 2nd Floor, Flat # 204, Parkstone Apartments, Sirimalle Nagar Colony, Hyderguda, Aditya Pharmacy, Hyderabad, Telangana – 500048. bnreddy.acs@gmail.com
10.	Address and e-mail to be used for correspondence with the interim resolution professional	3-7-406/PS/204, 2nd Floor, Flat # 204, Parkstone Apartments, Sirimalle Nagar Colony, Hyderguda, Aditya Pharmacy, Hyderabad, Telangana – 500048. ibc.kmcconst@gmail.com.
11	Last date for submission of claims	05/12/2024

by the Interim Resolution Professional as on the date Names of Insolvency Professionals identified to Information not available as on the date act as Authorised Representative of creditors in a class (Three names for each class)

Classes of creditors, if any, under clause(b) Based on limited information, there is no

of sub-section (6A) of section 21, ascertained class of creditors u/s 21(6A)(b) of IBC, 2016

(a) Relevant Forms and Web link. Https://ibbi.gov.in/en/home/downloads (b) Details of authorized representatives Physical Address: Not applicable Notice is hereby given that the National Company Law Tribunal, Hyderabad Bench has ordered th

LIMITED on November 20, 2024. (Orders uploaded on NCLT website on 21-11-2024). The creditors of KMC CONSTRUCTIONS LIMITED, are hereby called upon to submit their claims with proof on or before 05-12-2024 to the interim resolution professional at the address mentioned

commencement of a corporate insolvency resolution process of the M/s. KMC CONSTRUCTIONS

The financial creditors shall submit their claims with proof by electronic means only. All other creditors may submit the claims with proof in person, by post or by electronic means. A financial creditor belonging to a class, as listed against the entry No. 12, shall indicate its choice of authorised representative from among the three insolvency professionals listed against entr

No.13 to act as authorised representative of the class in Form CA. Submission of false or misleading proofs of claim shall attract penalties. Narender Reddy Banala

IBBI Regn.No. IBBI / IPA-003/IP-N00376/2021-22/ 13910 Place: Hyderabad Interim Resolution Professiona Dated. 26-11-2024 **KMC Constructions Limited**

Can Fin Homes Ltd (Sponsor: CANARA BANK)
HOME LOANS + DEPOSITS

ಕ್ಕಾನ್ ಫಿನ್ ಹೋಮ್ ಲಿ.

Can Fin Homes Limited Registered Office: No. 29/1, 1st Floor. Sir M N Krishna Rao Road. Near Lalbagh West Gate, Basavanagudi, BENGALURU - 560 004 E-mail: compsec@canfinhomes.com Tel: 080 48536192, 080 41261144 Fax: 080 26565746 Web: www.canfinhomes.com CIN: L85110KA1987PLC008699

NOTICE OF RECORD DATE FOR INTERIM DIVIDEND

NOTICE is hereby given that the Board of Directors of the Company has at its meeting held on Tuesday, November 26, 2024, inter-alia, considered and approved payment of interim dividend of Rs.6 /- (300%) per Equity Share having face value of Rs.2/- each (Rupees Two each) per share for the financial year 2024-25. The interim dividend will be paid to the Members whose names appear in the Register of Members as on the 'Record Date' viz. Wednesday, December 04, 2024 and the interim dividend shall be credited on or before Wednesday, December 25, 2024.

Pursuant to Finance Act, 2020, dividend income is taxable in the hands of shareholders w.e.f. April 01, 2020 and the Company is required to deduct tax at source from dividend paid to the Shareholders at the prescribed rates. Further tax deducted at source (TDS) rates for dividend prescribed under the Income Tax Act, 1961 ('Act') are subject to the provision of section 206AB of the Act (effective from July 1, 2021) which introduces special provision for TDS in respect of non-filers of Income Tax returns. For the prescribed rates for various categories, the Shareholders are requested to refer to the Finance Act, 2020 and amendments thereof.

The Shareholders are requested to submit the tax exemption forms and supporting documents to Integrated Registry Management Services Private Limited, Company's Registrar and Share Transfer Agents by login at their website https://www.integratedregistry.in/ on or before Wednesday, December 04, 2024.

Further, the Shareholders are requested to update their KYC details with the RTA (in case of shares held in physical mode) or their respective Depository Participants (in case of shares held in dematerialized form).

Shareholders are requested to communicate changes, if any, to the documents already submitted during Financial Year 2024-25 for calculating tax exemption limits (Dividend for FY 2023-24) paid in FY 2024-25). If no such communication is received on or before Wednesday, December 04, 2024 or in case of no change, the tax documents submitted earlier will be considered for the purpose of TDS. For more information on Tax on Dividend and to submit the documents for nil/lower withholding tax (TDS), please visit the Company's website www.canfinhomes.com under Investor Services Tab. No communication would be accepted from the shareholders after Wednesday, December 04, 2024, regarding the tax withholding

For Can Fin Homes Limited Sd/-

Place : Bengaluru Date: November 26, 2024

Nilesh Jain

DGM & Company Secretary



MRS.BECTORS FOOD SPECIALITIES LIMITED Regd. Office: Theing Road, Phillaur, Jalandhar - 144410

CIN: L74899PB1995PLC033417 Website: www.bectorfoods.com, Email: atul.sud@bectorfoods.com

POSTAL BALLOT NOTICE

Members are hereby informed that a Postal Ballot Notice, seeking approval of the

Members on the resolution set out in the said Notice has been sent electronically to the Members whose e-mail addresses are registered with the depositories/ Depository Participant(s), Share Transfer Agent viz. Link Intime India Private Limited and the Company, as on Friday, 22nd November, 2024, i.e. the Cut-off- date. The company has completed electronic dispatch of the Postal Ballot Notice on Tuesday, 26th November

The Postal Ballot Notice is available on the Company's website at www.bectorfoods.com and on the websites of the Stock Exchanges, i.e BSE Limited and National Stock Exchange of India Limited at www.bseindia.com and www.nseindia.com respectively and on the website of Link Intime India Private Limited at http://instavote.linkintime.co.in. Members who have not received the Postal Ballot Notice may download it from the above mentioned websites. The documents referred to in the Postal Ballot Notice are available for inspection electronically.

Instructions for voting:

In accordance with the applicable circular issued by the Ministry of Corporate Affairs, the Company is Providing to its Members, the facility to exercise their right to vote on the resolution proposed in the said Postal Ballot Notice by electronic means ("e-voting") only and hard copies of Postal Ballot Notice along with Postal Ballot forms and pre-paid business envelops will not be sent to the Members for this Postal Ballot. The communication of the assent or dissent of the Members would take place through remote e-voting process only. The Company has engaged the services of Link Intime India Private Limited as the agency for providing e-voting facility. The voting through electronic mode shall commence from Thursday, 28th November, 2024, 09.00 Hours (IST) and shall end on Friday, 27th December, 2024, 17.00 Hours (IST).

E-voting will not be allowed beyond the aforesaid date and time and the e-voting module shall be forthwith disabled by Link Intime India Private Limited upon expiry of

Manner of e-voting by Members holding shares in dematerialized mode, physical mode and Members who have not registered their email address have been provided in the

A person, whose name is recorded in the register of Members/ List of Beneficial Owners as on the Cut- off date shall only be considered eligible for purpose of e-voting. Voting rights shall be in proportion to the paid up equity share capital of the company as on Cut-off date. A person who is not a Member as on the Cut-off date shall treat this notice for information purpose only.

Manner of registering/updating e-mail address:

 Members who hold shares in dematerialized form and have not registered their email address, are requested to register the same with the Depository through their Depository Participant(s). 2. Members who hold shares in physical form and have not registered their e-mail

address, are requested to register the same by writing to the Company's Registrar and

Share Transfer Agent, Link Intime India Private Limited at Noble Heights, 1ST Floor, Plot NH 2 C-1 Block LSC, Near Savitri Market, Janakpuri, New Delhi-110058, Email: delhi@linkintime.co.in, Phone: 011-41410592-94, Fax: 011-41410591 The resolution, if approved, shall be deemed to have been passed on the last date of evoting, i.e. Friday, 27th December, 2024. The result of e-voting shall be declared on or

before Saturday, 28th December, 2024 and will be displayed along with the

Scrutinizer's Report on the website of the Company, Link Intime India Private Limited and Stock Exchanges where the shares of the company are listed. Mr. Bhupesh Gupta of B.K. Gupta & Associates, Practising Company Secretaries,

Ludhiana is appointed as Scrutinizer for conducting the Postal Ballot through e-voting mechanism only in fair and transparent manner. Helpdesk for Individual Shareholders holding securities in physical

helpdesk by sending are guest at enotices@linkintime.co.in or contact on:- Tel: 022 Helpdesk for Individual Shareholders holding securities in Demat mode:

Shareholders facing any technical issue in login may contact Link Intime INSTA VOTE

Individual Shareholders holding securities in Demat mode may contact the respective helpdesk for any technical issues related to login through Depository i.e. NSDL and

Login type Helpdesk details Individual Shareholders Members facing any technical issue in login can contact holding securities in NSDL helpdesk by sending are quest at evoting@nsdl.co.in or call at toll free no: 1800 1020990 and 1800 22 44 30 Demat mode with NSDI Individual Shareholders Members facing any technical issue in login can contact holding securities in CDSL helpdesk by sending are quest at Demat mode with CDSL helpdesk.evoting@cdslindia.com or contact at 022-23058738 or 22-23058542-43.

Members can also contact Mr. Atul Sud, Company Secretary and Compliance Officer of the Company to resolve any grievance with regard to voting by Postal Ballot. Address: Theing Road, Phillaur-144410, Punjab, India, Email id: atul.sud@bectorfoods.com Phone number + 91-1826-225418.

For Mrs. Bectors Food Specialities Limited

Atul Sud

M.No. F10412

Date: 26.11.2024 Place: Phillaur

Company Secretary and Compliance Officer

For All Advertisement Booking Call: 0120-6651214

MANAGEMENT AND RESEARCH LIMITED Our Company was originally incorporated as a private limited company under the name of "Jaro Institute of Technology Management and Research Private Limited" on July 9, 2009, under the Companies Act, 1956, pursuant to a certificate of incorporation

issued by the Registrar of Companies, Maharashtra at Mumbai. Thereafter, our Company was converted into a public limited company pursuant to a special resolution passed by our Shareholders at their extraordinary general meeting held on July 24, 2017 and the name of our Company was changed to *Jaro Institute of Technology Management and Research Limited", and a fresh certificate of incorporation consequent upon conversion from a private company to a public limited company was issued by the RoC on August 12, 2017. For further details of change in the name of our Company and the registered office, see "History and Certain Corporate Matters" on page 254 of the Draft Red Herring Prospectus dated September 30, 2024 ("DRHP"), filed with the Securities and Exchange Board of India ("SEBI") and the Stock Exchanges on September 30, 2024. Corporate Identity Number: U80301MH2009PLC193957

NOTICE TO INVESTORS: ADDENDUM CUM CORRIGENDUM TO THE DRAFT RED HERRING PROSPECTUS DATED SEPTEMBER 30, 2024 ("ADDENDUM CUM CORRIGENDUM")

Registered and Corporate Office: 11th Floor, Vikas Centre, Dr. C.G. Road, Chembur - East, Mumbai - 400074, Maharashtra, India

Contact Person: Kirtika Chauhan, Company Secretary and Compliance Officer, Telephone: 022 - 2520 5763, Email: cs@jaro.in; Website: www.jaroeducation.com

OUR PROMOTERS: SANJAY NAMDEO SALUNKHE AND BALKRISHNA NAMDEO SALUNKHE

INITIAL PUBLIC OFFERING OF UP TO [•] EQUITY SHARES OF FACE VALUE OF ₹ 10 EACH ("EQUITY SHARES") OF JARO INSTITUTE OF TECHNOLOGY MANAGEMENT AND RESEARCH LIMITED (THE "COMPANY" OR THE "ISSUER") FOR CASH AT A PRICE OF ₹ [•] PER EQUITY SHARE (INCLUDING A SHARE PREMIUM OF ₹ [•] PER EQUITY SHARE) ("OFFER PRICE") AGGREGATING UP TO ₹ 5,700 MILLION (THE "OFFER") COMPRISING A FRESH ISSUE OF UP TO [.] EQUITY SHARES OF FACE VALUE ₹10 EACH AGGREGATING UP TO ₹ 1,700 MILLION BY OUR COMPANY (THE "FRESH ISSUE") AND AN OFFER FOR SALE OF UP TO [.] EQUITY SHARES OF FACE VALUE ₹10 EACH AGGREGATING UP TO ₹4,000 MILLION BY SANJAY NAMDEO SALUNKHE ("PROMOTER SELLING SHAREHOLDER") (THE "OFFER FOR SALE").

OUR COMPANY, IN CONSULTATION WITH THE BRLMS, MAY CONSIDER A PRE-IPO PLACEMENT OF SPECIFIED SECURITIES, AS MAY BE PERMITTED UNDER APPLICABLE LAW, AGGREGATING UP TO ₹ 340 MILLION,

PRIOR TO FILING OF THE RED HERRING PROSPECTUS WITH THE ROC ("PRE-IPO PLACEMENT"). THE PRE-IPO PLACEMENT, IF UNDERTAKEN, WILL BE AT A PRICE TO BE DECIDED BY OUR COMPANY, IN CONSULTATION WITH THE BRLMS. IF THE PRE-IPO PLACEMENT IS COMPLETED, THE AMOUNT RAISED PURSUANT TO THE PRE-IPO PLACEMENT WILL BE REDUCED FROM THE FRESH ISSUE, SUBJECT TO COMPLIANCE WITH RULE 19(2)(B) OF THE SCRR. THE PRE-IPO PLACEMENT, IF UNDERTAKEN, SHALL NOT EXCEED 20% OF THE SIZE OF THE FRESH ISSUE. PRIOR TO THE COMPLETION OF THE OFFER, OUR COMPANY SHALL APPROPRIATELY INTIMATE THE SUBSCRIBERS TO THE PRE-IPO PLACEMENT, PRIOR TO ALLOTMENT PURSUANT TO THE PRE-IPO PLACEMENT, THAT THERE IS NO GUARANTEE THAT OUR COMPANY MAY PROCEED WITH THE OFFER, OR THE OFFER MAY BE SUCCESSFUL AND WILL RESULT INTO LISTING OF THE EQUITY SHARES ON THE STOCK EXCHANGES. FURTHER, RELEVANT DISCLOSURES IN RELATION TO SUCH INTIMATION TO THE SUBSCRIBERS TO THE PRE-IPO PLACEMENT (IF UNDERTAKEN) SHALL BE APPROPRIATELY MADE IN THE RELEVANT SECTIONS OF THE RHP AND PROSPECTUS. Our Company had filed the Draft Red Herring Prospectus with SEBI and the Stock Exchanges. Potential bidders may note that the Company, in consultation with the relevant stakeholders, has made certain updates in "Our Business"

section beginning on page no. 218 and updates to key portions of the sections titled "Offer Document Summary", "Objects of the Offer", "Restated Consolidated Financial Information - Examination Report" and "Management's Discussion and Analysis of Financial Condition and Results of Operations", beginning on pages 20, 127, 284 and 351, respectively, of the Draft Red Herring Prospectus and has filed Addendum Cum Corrigendum with SEBI on November 25, 2024. The changes pursuant to the Addendum cum Corrigendum and SEBI and Stock Exchanges Observations will be duly reflected in the Red Herring Prospectus and Prospectus as and when filed with the RoC. the SEBI and the Stock Exchanges.

The changes conveyed by way of the Addendum Cum Corrigendum are to be read in conjunction with the Draft Red Herring Prospectus and, accordingly, the corresponding references in the Draft Red Herring Prospectus stand updated pursuant to the Addendum Cum Corrigendum. The information in the Addendum Cum Corrigendum supplements the Draft Red Herring Prospectus and updates the information in the Draft Red Herring Prospectus. However, the Addendum Cum Corrigendum does not purport to, nor does it, reflect all the changes that have occurred from the date of filing of the Draft Red Herring Prospectus and the date of the Addendum Cum Corrigendum. Accordingly, the Addendum Cum Corrigendum does not include all the changes and/or updates that will be included in the Red Herring Prospectus and the Prospectus as and when filed with the RoC, the SEBI and the Stock Exchanges. Please note that the information included in the Draft Red Herring Prospectus will be suitably updated, including to the extent updated by way of the Addendum Cum Corrigendum, as may be applicable, in the Red Herring Prospectus and the Prospectus. Investors should not rely on the Draft Red Herring Prospectus or the Addendum Cum Corrigendum for any investment decision, and should read the Red Herring Prospectus, as and when it is filed with the RoC, SEBI and the Stock Exchanges before making an investment decision with respect to the Offer.

The Addendum Cum Corrigendum which has been filed with SEBI and the Stock Exchanges shall be made available to the public for comments, if any, for a period of at least 21 days, from the date of such filing with SEBI and will be available on the website of SEBI at www.sebi.gov.in, the websites of the Stock Exchanges at www.bseindia.com, the website of the Company at www.jaroeducation.com, and the websites of the Book Running Lead Managers, namely, Nuvama Wealth Management Limited at www.nuvama.com, Motilal Oswal Investment Advisors Limited at www.motilaloswalgroup.in and Systematix Corporate Services Limited at www.systematixgroup.com. Our Company hereby invites the members of the public to give comments on the Addendum cum Corrigendum filed with SEBI with respect to disclosures made in therein. The public is requested to send a copy of the comments sent to SEBI, to the Company Secretary and Compliance Officer of our Company and the BRLMs at their respective addresses mentioned herein. All comments must be received by SEBI, the Company and/or the BRLMs and/or the Company Secretary and Compliance Officer of our Company in relation to the Offer on or before 5:00 p.m. on the 21st day from the aforesaid date of filing the Addendum cum Corrigendum with SEBI.

The Equity Shares offered in the Offer have not been and will not be registered under the United States Securities Act of 1933, as amended (the "U.S. Securities Act") or any state securities laws in the United States, and unless so registered, may not be offered or sold within the United States, except pursuant to an exemption from, or in a transaction not subject to, the registration requirements of the U.S. Securities Act and in accordance with any applicable U.S. state securities laws. Accordingly, the Equity Shares are being offered and sold outside the United States in 'offshore transactions' in reliance on Regulation S under the U.S. Securities Act and the applicable laws of the jurisdictions where such offers and sales are made. The Equity Shares have not been and will not be registered, listed or otherwise qualified in any other jurisdiction outside India and may not be offered or sold, and Bids may not be made by persons in any such jurisdiction, except in compliance with the applicable laws of such jurisdiction

nuvama

Nuvama Wealth Management Limited 801 -804, Wing A, Building No 3 Inspire BKC, G Block Bandra Kurla Complex, Bandra East, Mumbai - 400 051, Maharashtra, India

SEBI Registration No: INM000013004

Place: Mumbai

Date: November 26, 2024

Telephone: +91 22 4009 4400 Email: Jaro@nuvama.com Investor grievance email: customerservice.mb@nuvama.com

Website: www.nuvama.com Contact person: Lokesh Shah/ Soumavo Sarkar

BOOK RUNNING LEAD MANAGERS MOTILAL OSWAL INVESTMENT BANKING

Motilal Oswal Investment Advisors Limited Motilal Oswal Tower, Rahimtullah Sayani Road, Opposite Parel ST Depot Prabhadevi, Mumbai 400 025 Maharashtra, India

Telephone: +91 22 7193 4380 E-mail: jaro@motilaloswal.com Investor Grievance ID: moiaplredressal@motilaloswal.com Website: www.motilaloswalgroup.com Contact person: Ritu Sharma/Sankita Ajinkya

SEBI Registration No.: INM000011005

All capitalized terms used herein and not specifically defined shall have the same meaning as ascribed to them in the DRHP.

SYSTEMATIX GROUP Investments Re-defined

Telephone: +91 22 6704 8000

Systematix Corporate Services Limited The Capital, A-Wing No. 603-606, 6th Floor, Plot No. C-70 G-Block, BKC, Bandra (East), Mumbai - 400051 Maharashtra, India

E-mail: mb.ipo@systematixgroup.in Investor Grievance ID: investor@systematixgroup.in Website: www.systematixgroup.in Contact person: Jinal Sanghvi/Kuldeep Singh SEBI Registration No.: INM000004224

REGISTRAR TO THE OFFER **Bigshare Services Private Limited**

1st Floor, Bharat Tin Works Building, Opp. Oasis. Makwana Road, Marol, Andheri East, Mumbai -400 059 Telephone: +91 022 6263 8200 E-mail: ipo@bigshareonline.com

Investor Grievance ID: investor@bigshareonline.com Website: https://www.bigshareonline.com Contact person: Vinayak Morbale SEBI Registration No.: INR000001385

JARO INSTITUTE OF TECHNOLOGY MANAGEMENT AND RESEARCH LIMITED On behalf of the Board of Directors

Kirtika Chauhan Company Secretary and Compliance Officer

JARO INSTITUTE OF TECHNOLOGY MANAGEMENT AND RESEARCH LIMITED is proposing, subject to applicable statutory and regulatory requirements, receipt of requisite approvals, market conditions and other considerations, to undertake an initial public offer of its Equity Shares and has filed the DRHP with SEBI on September 30, 2024 and Addendum cum corrigendum with SEBI on November 25, 2024. The DRHP and addendum cum corrigendum shall be available on the website of SEBI at www.sebi.gov.in, websites of the Stock Exchanges i.e., BSE at www.bseindia.com and NSE at www.nseindia.com and is available on website of the Company i.e. www.jaroeducation.com, websites of the BRLMs, i.e. Nuvama Wealth Management Limited at www.nuvama.com, Motilal Oswal Investment Advisors Limited at www.motilaloswalgroup.com and Systematix Corporate Services Limited at www.systematixgroup.in. Potential investors should note that investment in equity shares involves a high degree of risk and for details relating to such risks, please see the section entitled "Risk Factors" on page 30 of the DRHP and the details set out in the RHP, when filed. Potential investors should not rely on the DRHP filed with SEBI for making any investment decision.

The Equity Shares offered in the Offer have not been and will not be registered under the United States Securities Act of 1933, as amended (the "U.S. Securities Act") or any state securities laws in the United States, and unless so registered, may not be offered or sold within the United States, except pursuant to an exemption from, or in a transaction not subject to, the registration requirements of the U.S. Securities Act and in accordance with any applicable U.S. state securities laws. Accordingly, the Equity Shares are being offered and sold outside the United States in 'offshore transactions' in reliance on Regulation S under the U.S. Securities Act and the applicable laws of the jurisdictions where such offers and sales are made. The Equity Shares have not been and will not be registered, listed or otherwise qualified in any other jurisdiction outside India and may not be offered or sold, and Bids may not be made by persons in any such jurisdiction, except in compliance with the applicable laws of such jurisdiction.

ಬೆಂಗಳೂರು: ಆಂಧ್ರದ ತಿರುಪತಿಯಿಂದ ಬಳೇಪೇಟೆಯಲ್ಲಿ ಮುಖದಲ್ಲಿ ಗೀರು ಗುರುತುಗಳು ಕಂಡುಬಂದಿವೆ ಎಂದು ಮೃತ ಮಹಿಳೆ ಪತಿ ಆರೋಪಿಸಿದಾರೆ. ಸಳಕ್ಕೆ ಎಫ್ಎಸ್ಎಲ್ ಸಲು ಪತಿಯೊಂದಿಗೆ ಬಂದಿದ್ದ ಲಕ್ಷ್ಮಿ (25) ಎಂಬ ಗೃಹಿಣಿ ಮತ್ತು ಎಸ್ಒಸಿಒ ತಂಡಗಳು ಭೇಟಿ ನೀಡಿ ಮಾದರಿ ಮತ್ತು ಸ್ವಾನಕ್ಕೆಂದು ತೆರಳಿದ ಸಂದರ್ಭದಲ್ಲಿ ನಿಗೂಢವಾಗಿ ಸುಳಿವ ಸಂಗ್ರಹಿಸಿ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಸಾವನ್ನಪಿದ್ದಾರೆ. ಇದೀಗ ಈ ನಿಗೂಢ ಸಾವಿನ ತನಿಖೆ ಯನ್ನು ನೆಲಮಂಗಲ ಸರಕಾರಿ ಆಸತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ. ಸ್ವಾನಗೃಹ ದೊಳಗಿನ ಗ್ಯಾಸ್ ಗೀಸರ್ನಿಂದ ವಿಷಕಾರಿ ಕಾರ್ಬನ್ ಮಾನಾಕ್ಷ್ಮೆಡ್ ಅನಿಲ ಉಸಿರಾಡಿರುವುದರಿಂದ ಸಾವು ಸಂಭವಿಸಿದೆ ಎಂದು ಶಂಕಿಸಲಾಗಿದೆ. ಆದರೆ, ಗೀಸರ್ ಆಫ್ ಆಗಿತು ಎಂದು ಆಕೆಯ ಪತಿ ಹೇಳಿದ್ದಾರೆ. ಆಕೆಯ ಮುಖದ ಮೇಲಿನ ಗೀರು ಗಳ ಬಗೆ ತನಿಖೆ ನಡೆಸಲಾಗುತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

OTracxn

ಟ್ರಾಕ್ಷನ್ ಟೆಕ್ಸಾಲಜೀಸ್ ಲಿಮಿಟೆಡ್ CIN: L72200KA2012PLC065294 ನೋಂ. ಕಚೇರಿ: ನಂ. ಎಲ್-248, 2ನೇ ಮಹಡಿ, 17ನೇ ಕ್ರಾಸ್, ಸೆಕ್ಟರ್ 6, ಹೆಚ್ಎಸ್ಆರ್ ಲೇಔಟ್, ಬೆಂಗಳೂರು, ಕರ್ನಾಟಕ-560102. ದೂ: +91 90360 90116. ಇ–ಮೇಲ್:investor.relations@tracxn.com, ವೆಬ್ಸೈಟ್ : www.tracxn.com

ಅಂಚೆ ಮತಪತ್ರದ ಬಗ್ಗೆ ಸದಸ್ಯರಿಗೆ ಸೂಚನೆ

ಸದಸ್ಥರಿಗೆ ಈ ಮೂಲಕ ತಿಳಿಸುವುದೇನೆಂದರೆ, ಸೆಕ್ಟನ್ 108 ಮತ್ತು 110ರ ನಿಬಂಧನೆಗಳಿಗೆ ಅನುಸಾರವಾಗಿ ಕಂಪನಿಗಳ ಕಾಯಿದೆ, 2013 ("ಕಾಯಿದೆ") ಓದಿಕೊಂಡಂತೆ ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ತದನಂತರ ಕಾಲಾನುಕಾಲಕ್ಕೆ ತಿದ್ದುಪಡಿಯಾದಂತೆ, ನಿಯಂತ್ರಣ 44 ರ ಸೆಬಿ (ಲಿಸ್ಟಿಂಗ್ ಅಬ್ಲಿಗೇಷನ್ಸ್ ಆಂಡ್ ಡಿಸ್ಕ್ಲೋಸರ್ ರಿಕ್ಷೈರ್ಮೆಂಟ್ಸ್) ನಿಯಂತ್ರಗಳು, 2015 ("ಲಿಸ್ಟಿಂಗ್ ನಿಯಂತ್ರಣಗಳು"), (ಯಾವುದಾದರೂ ಶಾಸನಬದ್ಧ ಬದಲಾವಣೆ/ಗಳು ಅಥವಾ ಕಾಯಿದೆ ಮರುಸ್ಥಾಪನೆ(ಗಳು) ಅಥವಾ ನಿಯಮಗಳು ಅಥವಾ ಲಿಸ್ಪಿಂಗ್ ನಿಯಂತ್ರಣಗಳು, ಆಯಾ ಸಂದರ್ಭಕ್ಷನ್ನುಸಾರವಾಗಿ ಯಾವುದಾದರೂ ಜಾರಿಗೊಂಡಿದ್ದಲ್ಲಿ) ಕಾಲಾನುಕಾಲಕ್ಕೆ ಕಾರ್ಮೊರೇಟ್ ವ್ಯವಹಾರಗಳ ಸಚಿವಾಲಯ ("ಎಂಸಿಎ ಸುತ್ತೋಲೆಗಳು") ಯಾವುದಾದರೂ ಸುತ್ತೋಲೆಗಳು ನೀಡಲ್ಪಟ್ಟಿರುವಂತೆ, ಇನ್ಟ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯ ("ಎಸ್ಎಸ್-2") ಸಾಮಾನ್ಯ ಸಭೆಗಳಿಗೆ ನೀಡಿದ ಸೆಕ್ರೆಟರಿಯಲ್ ಗುಣಮಟ್ಟ ಮತ್ತು ಇತರೆ ಅನ್ವಯವಾಗುವ ಯಾವುದೇ ಕಾನೂನು ಮತ್ತು ನಿಯಂತ್ರಣಗಳಂತೆ ಕಂಪನಿಯು ಸೆಕ್ಷನ್ 102ರ ಕಾಯಿದೆಯಂತೆ ಸಾಮಾನ್ಯ ಸಭೆಗಳ ಮೇಲಿನ ಅಂಚೆಮತಪತ್ರದ ಸೂಚನೆಯ ಜೊತೆಗೆ ವಿವರವಾದ ಹೇಳಿಕೆಗಳೊಂದಿಗೆ, ತಮ್ಮ ಇ–ಮೇಲ್ ವಿಳಾಸವನ್ನು ಕಂಪನಿ/ಡೆಪಾಸಿಟರಿ ಪಾರ್ಟಿಸಿಪೆಂಟ್(ಟ್ಸ್)/ರಿಜಿಸ್ಟಾರ್ ಮತ್ತು ಷೇರು ಟ್ರಾನ್ಸ್ ಫರ್ ಏಜೆಂಟ್ ರ ಬಳಿ ಮಂಗಳವಾರ ನವೆಂಬರ್ 22, 2024ರ ("ಕಟ್ ಆಫ್ ದಿನಾಂಕ") ಮೊದಲು ನೋಂದಾಯಿಸಿಕೊಂಡ ಸದಸ್ಯರಿಗೆ ಕಳುಹಿಸಿಕೊಡುವ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದೆ. ವಿದ್ಯುನ್ನಾನ ಮಾದರಿಯಲ್ಲಿ ಅಂಚಿಮತ್ರಪತ್ರದ ಸೂಚನೆಯನ್ನು ಕಳುಹಿಸಿಕೊಡುವುದನ್ನು ಕಂಪನಿಯು ಮಂಗಳವಾರ, ನವೆಂಬರ್ 26, 2024ರಂದು ಮುಕ್ತಾಯಗೊಳಿಸಿದೆ.

ಅಂಚೆ ಮತ ಪತ್ರ ಸೂಚನೆಯು ಕಂಪನಿಯ ವೆಬ್ಸ್ಟ್ರೆಟ್ www.tracxn.com ಮತ್ತು ಬಿಎಸ್ಇ ಲಿಮಿಟೆಡ್ ನ www.bseindia.com ಮತ್ತು ನ್ಯಾಷನಲ್ ಸ್ವಾಕ್ ಎಕ್ಕ್ ಚೀಂಜ್ ಆಫ್ ಇಂಡಿಯ ಲಿಮಿಟೆಡ್ನ www.nseindia.com ಹಾಗೂ ಇ–ಮತದಾನದ ಏಜೆನ್ಷಿಯ ವೆಬ್ ಸ್ಟೆಟ್ https://instavote.linkintime.co.in ನಲ್ಲಿ ಲಭ್ಯವಿದೆ. ಅಂಚೆಮತಪತ್ರ ಸೂಚನೆಯು ಲಭ್ಯವಾಗದೆ ಇದ್ದಂತಹ ಸದಸ್ಯರು ಈ ಮೇಲಿನ ವೆಬ್ ಸೈಟ್ ಗಳಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.

ವಿದ್ಯುನ್ನಾನ ವಿಧಾನದ ಮೂಲಕ ಅಂಚಿಮತಪತ್ರ ಸೂಚನೆಯಲ್ಲಿ ತಿಳಿಸಿದಂತೆ ವ್ಯವಹಾರಗಳನ್ನು ವಿದ್ಯುನ್ನಾನದ ಮೂಲಕ ನಡೆಸಬೇಕು. ಎಂಸಿಎ ಸುತ್ತೋಲಿಗಳಂತೆ ಅಂಚೆಮತಪತ್ರ ಸೂಚನೆಯು ಕೇವಲ ವಿದ್ಯುನ್ಮಾನವಾಗಿ ಮಾತ್ರ ಕಂಪನಿ/ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ ರೊಂದಿಗೆ ತಮ್ಮ ಇ-ಮೇಲ್ ಐಡಿಯನ್ನು ನೋಂದಾಯಿಸಿದ ಸದಸ್ಕರಿಗೆ ಮಾತ್ರ ಕಳುಹಿಸಿಕೊಡಲಾಗುತ್ತದೆ. ಸದಸ್ಕರು ತಮ್ಮ ಒಪ್ಪಿಗೆ ಅಥವಾ ಭಿನ್ನಾಭಿಪ್ರಾಯವನ್ನು ಇ–ಮತದಾನ ವಿಧಾನದ ಮೂಲಕ ಮಾತ್ರ ಸಂವಹನ ನಡೆಸಬೇಕು.

ಕಂಪನಿಯು ತನ್ನೆಲ್ಲಾ ಸದಸ್ಯರು ತಮ್ಮ ಮತದಾನವನ್ನು ವಿದ್ಯುನ್ಮಾನವಾಗಿ ಚಲಾಯಿಸಲು ಇ–ಮತದಾನ ಸೌಲಭ್ಯ ಒದಗಿಸಲು ಲಿಂಕ್ ಇನ್ ಟೈಮ್ ಇಂಡಿಯ ಪ್ರೈವೇಟ್ ಲಿಮಿಟೆಡ್ ("ಲಿಂಕ್ ಇನ್ಟ್ ಟೈಮ್") ನ್ನು ಬಳಸಿಕೊಳ್ಳಲಿದೆ. ಇ–ಮತದಾನದ ಅವಧಿಯ ವಿವರವನ್ನು ಈ ಕೆಳಗೆ ನೀಡಲಾಗಿದೆ.

ı		*	
	ವಿಶೇಷ ನಡಾವಳಿ: 1. ಟ್ರ್ಯಾಕ್ಷನ್ ನೌಕರರ ಸ್ಟಾಕ್ ಅನುಮೋದನೆ	್ ಆಪ್ಡನ್ ಯೋಜನೆ 2024 ರ ಪರಿಚಯಿಸಲು, ಅನುಷ್ಠಾನಗೊಳಿಸಲು	
ı	ಮತದಾನಕ್ಕೆ ಅರ್ಹರಾಗಲು ಕಟ್ ಆಫ್ ದಿನಾಂಕ	ಶುಕ್ರವಾರ, ನವೆಂಬರ್ 22, 2024	
ı	ಇ–ಮತದಾನದ ಅವಧಿಯ ಆರಂಭ	09.00 ಎ.ಎಂ.(ಐಎಸ್ಟಿ) ಶುಕ್ರವಾರ, ನವೆಂಬರ್ 29, 2024	
l	ಇ–ಮತದಾನದ ಮುಕ್ತಾಯ	05.00 ಪಿ.ಎಂ.(ಐಎಸ್ಟಿ) ಶನಿವಾರ, ಡಿಸೆಂಬರ್ 28, 2024	

ಇ–ಮತದಾನದ ಮಾಡ್ಯೂಲ್ನ್ನು ಮೇಲೆ ಹೇಳಿದ ದಿನಾಂಕ ಮತ್ತು ಸಮಯದ ನಂತರ ಲಿಂಕ್ ಇನ್ ಟೈಮ್ ನಿಷ್ಕಿಯಗೊಳಿಸಲಾಗುವುದು. ಇ–ಮತದಾನದ ವಿವರವಾದ ವಿಧಾನವನ್ನು ಅಂಚೆಮತಪತ್ರ ಸೂಚನೆಯಲ್ಲಿ ತಿಳಿಸಲಾಗಿದೆ ಮತ್ತು ಇ-ಮತದಾನದ ಹೆಚ್ಚಿನ ವಿವರಗಳಿಗಾಗಿ ಸದಸ್ಯರು https://instavote.linkintime.co.in ಗೆ ಲಾಗ್ಆನ್ ಮಾಡಬಹುದು. 'ಕಟ್ ಆಫ್ ದಿನಾಂಕ' ದವರೆಗೆ ಸದಸ್ಯರಾಗಿಲ್ಲದವರಿಗೆ ಈ ಅಂಚಿಮತಪತ್ರ ಸೂಚನೆಯು ಕೇವಲ ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಆಗಿರುತದೆ.

ಒಂದು ವೇಳೆ ಸದಸ್ಯರು ಷೇರುಗಳನ್ನು ಭೌತಿಕ ರೂಪದಲ್ಲಿ ಹೊಂದಿದ್ದು, ತಮ್ಮ ಇ-ಮೇಲ್ ವಿಳಾಸವನ್ನು ತಮ್ಮ ಡೆಪಾಸಿಟರಿ ಪಾರ್ಟಿಸಿಪೆಂಟ್(ಟ್ರ್) ಬಳಿ ನೋಂದಾಯಿಸಿಲ್ಲವಾದರೆ, ತಮ್ಮ ಡಿಮ್ಯಾಟ್ ಖಾತೆಯನ್ನು ನಿರ್ವಹಿಸುವ ಡೆಪಾಸಿಟರಿ ಪಾರ್ಟಿಸಿಪೆಂಟ್(ಟ್ಸ್) ಬಳಿ ನೋಂದಾಯಿಸಲು/ಅಪ್ ಡೇಟ್ ಮಾಡಿಕೊಳಲು ಕೋರಲಾಗಿದೆ.

ಕಂಪನಿಯ ನಿರ್ದೇಶಕ ಮಂಡಳಿಯು ಸಿಎಸ್ ಮನೀಶ್ ಎಲ್ ಘಿಯಾ ಪಾಲುದಾರ, ಮೆ॥ ಮನೀಶ್ ಘಿಯಾ ಅಸೋಸಿಯೇಟ್ಸ್, ಕಂಪನಿ ಕಾರ್ಯದರ್ಶಿಗಳು, ಮುಂಬಯಿ ಇವರನ್ನು ಅಂಚೆಮತದಾನ ಸೇರಿದಂತೆ ಇ–ಮತದಾನ ಪ್ರಕ್ರಿಯೆ ಪಾರದರ್ಶಕ ರೀತಿಯಲ್ಲಿ ನಡೆಸಲು ಪರಿಶೀಲಕರನ್ನಾಗಿ ನೇಮಿಸಿದೆ.

ಒಂದು ವೇಳೆ ನಡಾವಳಿಗಳು ಅನುಮೋದನೆಗೊಂಡರೆ, ಇ-ಮತದಾನದ ಕೊನೆಯ ದಿನಾಂಕ ಅಂದರೆ ಶನಿವಾರ ಡಿಸೆಂಬರ್ 28, 2024ರಂದು ತೇರ್ಗಡೆಯಾಗಬೇಕಾಗುತ್ತಿದೆ. ಅಂಚೆಮತಪತ್ರದ ಫಲಿತಾಂಶಗಳನ್ನು ಅಧ್ಯಕ್ಷರು ಅಥವಾ ಅಧ್ಯಕ್ಷರಿಂದ ಅಧಿಕೃತಗೊಂಡ ಇತರೆ ವ್ಯಕ್ತಿಯಿಂದ ಇ–ಮತದಾನ ಅಂತ್ಯಗೊಂಡ ಎರಡು ಕೆಲಸದ ದಿನಗಳಲ್ಲಿ ಘೋಷಿಸಲ್ಪಡುತ್ತದೆ. ಹೇಳಲಾದ ಫಲಿತಾಂಶಗಳ ಜೊತೆಗೆ ಪರಿಶೀಲಕರ ವರದಿಯೊಂದಿಗೆ ಕಂಪನಿಯ ವೆಬ್ಸ್ಟ್ರೆಟ್ www.tracxn.com ಮತ್ತು ಬಿಇಎಸ್ಇ ಲಿಮಿಟೆಡ್ www.bseindia.com ಮತ್ತು ನ್ಯಾಷನಲ್ ಸ್ಟಾಕ್ ಎಕ್ತ್ ಚೇಂಜ್ ಆಫ್ ಇಂಡಿಯಾ

ಲಿಮಿಟೆಡ್ನ www.nseindia.com ಮತ್ತು ಇ–ವೋಟಿಂಗ್ ಏಜೆನ್ಷಿಯ ವೆಬ್ಸೈಟ್ https://instavote.linkintime.co.inನಲ್ಲಿ ನೀಡಲಾಗುತ್ತದೆ. ಎಲೆಕ್ಟಾನಿಕ್ ಮತದಾನದ ಬಗ್ಗೆ ಯಾವುದೇ ವಿಚಾರಣೆಗಳಿದ್ದಲ್ಲಿ, ಸದಸ್ಯರು ಫ್ರೀಕ್ವೆಂಟ್ಲ ಆಸ್ಕ್ಡ್ ಕ್ಷೆಕ್ಟನ್ಸ್ (ಎಫ್ಎಕ್ಯು) ಮತ್ತು https://instavote.linkintime.co.in ನ "ಹೆಲ್ಸ್" ವಿಭಾಗದಲ್ಲಿ ಲಭ್ಯವಿರುವ ಇ–ವೋಟಿಂಗ್ ಕೈಪಿಡಿಯನ್ನು ಆಧಾರ ಮಾಡಿಕೊಳ್ಳಬಹುದು ಅಥವಾ enotices@linkintime.co.in ಇ–ಮೇಲ್ ಮಾಡಿ ಅಥವಾ ಈ ಸಂಖ್ಯೆ 022–4918 6000 ಗೆ ಕರೆಮಾಡಿ.

ನಿರ್ದೇಶಕರ ಮಂಡಳಿಯ ಆದೇಶದ ಮೇರೆಗೆ ಟ್ರಾಕನ್ ಟೆಕ್ಸಾಲಜೀಸ್ ಲಿಮಿಟೆಡ್ ಪರವಾಗಿ

ಸ್ಥಳ: ಬೆಂಗಳೂರು ದಿನಾಂಕ: ನವೆಂಬರ್ 26, 2024

ಸುರಬಿ ಪಸಾರಿ ಕಂಪನಿ ಸೆಕ್ಕಟರಿ ಮತ್ತು ಕಾಂಪ್ಷಯನ್ಸ್ ಅಧಿಕಾರಿ

	ಆರ್ಥಿಕ ಆಸ್ತಿಯ ಭದ್ರತೆ ಮತ್ತು ಪುನನಿರ್ಮಾಣ ಮತ್ತು ಬಡ್ಡಿಯ ಹಿತಾಸಕ್ತಿ ರಕ್ಷನಾಕ್ರಮದ ಅಧಿನಿಯಮ 2002 ಸೆಕ್ಷನ್ 13 (2) ಕಾಲಂನ ಪ್ರಕಾರ ಜಾರಿ ಮಾಡುವದಕ್ಕಾಗಿ ಕೊಟ್ಟಸೂಚನೆ (ಅಧಿನಿಯಮ)				
ಅ ನಂ.	ಸಾಲಗಾರರ ಹೆಸರು (ಎ)	ಅಡವು ಇಟ್ಟ ಆಸ್ತಿಯ ವಿವರ (ಬಿ)	ಎನ್ಪಿಎಯ ತಾರೀಖು (ಸಿ)	ಬಾಕಿ ಉಳಿದ ಕೊಡಬೇಕಾದಹಣ (ಡಿ)	
1.	ಸಾಲ ಖಾತೆ ನಂ. HHLDUB00309088 1. ಆನಂದ್ ಕುಮಾರ್ ಘೋಷಾಲ್ 2. ಪ್ರತೀತೆ ಡಿ	ಫ್ಲಾಟ್ ನಂ. ಸಿ-1001, ಹತ್ತನೇ ಮಹಡಿ, ಬ್ಲಾಕ್ ನಂಸಿ, ಅರ್ಬಾನ ಅವೆನ್ಯೂ, ಕನ್ನಮಂಗಲ ಗ್ರಾಮ, ಕಸಬಾ ಹೋಬಳಿ, ದೇವನಹಳ್ಳಿತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು – 560045, ಕರ್ನಾಟಕ	05.05.2024	ದಿನಾಂಕ 29.10.2024 ರಂತೆ ರೂ. 69,60,882.78/- (ರೂಪಾಯಿ ಅರವತ್ತ ಒಂಬತ್ತು ಲಕ್ಷ ಅರವತ್ತು ಸಾವಿರದ ಎಂಟು ನೂರ ಎಂಬತ್ತ ಎರಡು ಮತ್ತು ಪೈಸೆ ಎಪ್ಪತ್ತ ಎಂಟು ಮಾತ್ರ)	
2.	ಸಾಲ ಖಾತೆ ನಂ. HHLDUB00423953 1. ರಾಮಸಾಮಿ ಪೋತಿಪಿಚೈ 2. ಸಬಿತಾ ಗೋಪಿನಾಥನ್	ಫ್ಲಾಟ್ ನಂ. ಡಿ-1002, 10ನೇ ಮಹಡಿ, ಟವರ್ ''ಡಿ'' ಓಝೋನ್ ಅರ್ಬಾನಾ ಅವೆನ್ಯೂ ಬೆಂಗಳೂರು ಗ್ರಾಮಾಂತರ ಕರ್ನಾಟಕ ಬೆಂಗಳೂರು - 562114, ಕರ್ನಾಟಕ	05.05.2024	ದಿನಾಂಕ 12.11.2024 ರಂತೆ ರೂ. 83,25,065.66/- (ರೂಪಾಯಿ ಎಂಬತ್ತ ಮೂರು ಲಕ್ಷ ಇಪ್ಪತ್ತ ಐದು ಸಾವಿರದ ಅರವತ್ತ ಐದು ಮತ್ತು ಪೈಸೆ ಅರವತ್ತ ಆರು ಮಾತ್ರ)	
3.	ಸಾಲ ಖಾತೆ ನಂ. HHLBOR00309728 1. ಸ್ವೆಟ್ಸಾನಾ ಸಂಜಯ್ ಕೊಯೆಲ್ಹೋ 2. ಸಂಜಯ್ ಜೋಸೆಫ್ ಕೊಯೆಲ್ಹೋ ಪ್ರೊಪೈಟರ್ ಮೆ. ಸನ್ನಿ ಇಂಜಿನಿಯರಿಂಗ್	ಫ್ಲಾಟ್ ನಂ. 502, 5ನೇ ಮಹಡಿ, ಬ್ಲಾಕ್ "ಬಿ" ಓಝೋನ್ ಅರ್ಬನ ಅವೆನ್ಯೂ, ಕನ್ನಮಂಗಲ ಪೂಜಾನಹಳ್ಳಿಗ್ರಾಮ ಕಸಬಾ ಹೋಬಳಿ ದೇವನಹಳ್ಳಿ ತಾಲ್ಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು -562110 ಕರ್ನಾಟಕ	05.05.2024	ದಿನಾಂಕ 08.11.2024 ರಂತೆ ರೂ. 26,59,233.92/- (ರೂಪಾಯಿ ಇಪ್ಪತ್ತ ಆರು ಲಕ್ಷ ಐವತ್ತ ಒಂಬತ್ತು ಸಾವಿರದ ಇನ್ನೂರ ಮೂವತ್ತ ಮೂರು ಮತ್ತು ಪೈಸೆ ತೊಂಬತ್ತ ಎರಡು ಮಾತ್ರ)	
4.	ಸಾಲ ಖಾತೆ ನಂ. HHLDUB00259588 1. ಮೆರ್ಲಿನ್ ಗೊನ್ಸಾಲ್ವೆಸ್ 2. ಮೆಲ್ವಿನ್ ಗೊನ್ಸಾಲ್ವೆಸ್	ಫ್ಲಾಟ್ ಸಂಖ್ಯೆ ಎಂ-704, 7ನೇ ಮಹಡಿ, ಬ್ಲಾಕ್-ಎಂ, ಅರ್ಬಾನಾ ಅವೆನ್ಯೂ, ಸರ್ವೆ ನಂ. 75, 77/1, 77/2, 77/3, 77/4, 78, 79, 80, 81/2, 83/2, 83/3, 83/5, 83/6 ಮತ್ತು 86/2 ಕನ್ನಮಂಗಲ ಗ್ರಾಮ, ಕಸಬಾ ಹೋಬಳಿ ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು-560045 ಕರ್ನಾಟಕ	05.05.2024	ದಿನಾಂಕ 12.11.2024 ರಂತೆ ರೂ. 43,44,255.45/- (ರೂಪಾಯಿ ನಲವತ್ತ ಮೂರು ಲಕ್ಷ ನಲವತ್ತ ನಾಲು ಲಕ್ಷ ಇನ್ನೂರ ಐವತ್ತ ಐದು ಮತ್ತು ಪೈಸೆ ನಲವತ್ತ ಐದು ಮಾತ್ರ)	
5.	ಸಾಲ ಖಾತೆ ನಂ. HHLPUN00311188 1. ಅಂಜಲಿ ಎನ್ ಪಾಟೀಲ್ 2. ಜಯಂತ್ ದಿನಕರ್ ಭೈಸಾರೆ	ಫ್ಲಾಟ್ ನಂ. X 603 ಆರನೇ ಮಹಡಿ ಬ್ಲಾಕ್ ನಂ. X ಅರ್ಬಾನಾ ಅವೆನ್ಯೂ, ಸರ್ವೆ ನಂ. 75, 77/1, 77/2, 77/3, 77/4, 78, 79, 80, 81/2, 83/2, 83/3, 83/5, 83/6 ಮತ್ತು 86/2 ಕನ್ನಮಂಗಲ ಗ್ರಾಮ, ಕಸಬಾ ಹೋಬಳಿ ದೇವನಹಳ್ಳಿ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು–560045 ಕರ್ನಾಟಕ ಮತ್ತು ಸಾಲದ ಖಾತೆಯಜವಾಬ್ದಾರಿಯಹೂಣೆ	10.05.2024	ದಿನಾಂಕ 29.10.2024 ರಂತೆ ರೂ. 78,91,100.31/- (ರೂಪಾಯಿ ಎಪ್ಪಕ್ತ ಎಂಟು ಲಕ್ಷ ತೊಂಬತ್ತ ಒಂದು ಸಾವಿರದ ನೂರು ಮತ್ತು ಪೈಸೆ ಮೂವತ್ತ ಒಂದು ಮಾತ್ರ)	

ತಮ್ಮ ಲೆಕ್ಕಾಶಾಸ್ತ್ರಪುಸ್ತಕಗಳಆಧಾರದಿಂದ ಈ ಸಾಲ ಪಡೆದವರ ಈಗ ಕೊಡಬೇಕಾದಮೊತ್ತವನ್ನು ಕಾಲಮ್ ಡಿ ಸಾಮಾನ್ಯ ಉದ್ಯೋಗ ನಿರ್ವಹಣೆಯ ಪ್ರಕಾರ, ಕೊಡದೇವಿಫಲರಾಗಿದ್ದಾರೆಎಂದುತೋರಿಸಿಕೊಟ್ಟಿದೆ.

ಪ್ರತಿಯೊಬ್ಬ ಸಾಲ ಪಡೆದವ (ರು) ಮರಳಿ ಸಾಲ ತೀರಿಸುವಬಗ್ಗೆ ದೀರ್ಘಕಾಲದ ತೀವ್ರಉಪೇಕ್ಷೆತೋರಿಸಿದುದರಿಂದ ಅವರ ಸಾಲದ ಖಾತೆಯನ್ನು ಕಂಪನಿಯವರು ನಿರ್ದಿಷ್ಟಪಡಿಸಲಾದ ನಿಯಮಗಳಂತೆ ಅನುತ್ಪಾದಕ ಆಸ್ತಿ (ಕಾಲಮ್ ಸಿಯಲ್ಲಿನ ತಾರೀಖಿನಂದು) ಎಂದುವರ್ಗೀಕರಿಸಿದ್ದಾರೆ. ತತ್ವರಿಣಾಮವಾಗಿ ಆ್ಯಕ್ಟ್ ನಸೆಕ್ಷನ್ 13 (2) ಅಧಿನಿಯಮದಂತೆ ಪ್ರತಿಯೊಬ್ಬಸಾಲಗಾರನಿಗೆ (ರಿಗೆ) ಸೂಚನೆಗಳನ್ನು ಕೂಡಾ ನೀಡಲಾಗಿದೆ.

ಈ ಮೇಲಿನದ್ದರ ಕಾರಣ ಈ ಮೇಲೆಹೆಸರಿಸಲಾದ ಪ್ರತೀಯೊಬ್ಬ ಸಾಲಗಾರನಿಗೆ (ರಿಗ)ಕಂಪೆನಿಯು ಈ ಮೇಲೆಕಾಲಮ್ ಡಿಯಲ್ಲಿ ದರ್ಶಿಸಲಾದ ಬಾಕಿ ಮೊತ್ತವನ್ನು ಈ ತನಕದಬಡ್ಡಿ ,ವೆಚ್ಚಗಳುಮತ್ತು ಚಾರ್ಜಸ್ನೊಂದಿಗೆ ಈ ಸೂಚನೆ ಪ್ರಕಟವಾದ 60 ದಿನಗಳಲ್ಲಿ ಪಾವತಿಸುವಮೂಲಕಕಂಪೆನಿಯ ಮೇಲಿನ ಅವನ/ಅವಳ ಸಂಪೂರ್ಣ ಬಾಧ್ಯತೆಯನ್ನು ಪೂರ್ಣಗೊಳಿಸಬೇಕೆಂದು ಈ ಮೂಲಕಕೇಳಿಕೊಳ್ಳುತ್ತಿದ್ದು, ಇದಕ್ಕೆ ತಪ್ಪಿದಲ್ಲಿ, ಕಂಪನಿಯು ಈ ಮೇಲೆಕಾಲಮ್ ಬಿಯಲ್ಲಿ ನಮೂದಿಸಲಾದಅಡವುಇಟ್ಟ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲುಅರ್ಹವಾಗಿದೆಮತ್ತು ಕಂಪೆನಿ ಕಾನೂನಿನಲ್ಲಿ ಉಪಲಬ್ಧವಿರುವಇತರಕ್ರಮಗಳನ್ನು ಕೂಡಾತೆಗೆದುಕೊಳ್ಳುತ್ತದೆ .

ಎಸ್ಏಆರ್ಎಫ್ಏಇಎಸ್ಐ (SARFAESI) ಆ್ಯಕ್ಟ್ ಸೆಕ್ಟನ್ 13ರ ಸೆಕ್ಟನ್ (8)ರ ನಿಬಂಧನೆಗಳ ವಿಶಿಷ್ಟ ಭಾಷೆಯಲ್ಲಿರುವ ಮುಂದಿನ ವಿಷಯವನ್ನು ದಯವಿಟ್ಟು ಗಮನಿಸಿರಿ: ''ಒಬ್ಬ ಸಾಲಗಾರನು ಅಡವಿನ ಆಧಾರದ ಮೇಲೆ ತನಗೆ ಸಾಲ ಕೊಟ್ಟಿರುವವನಿಗೆ, ಆತ ಸಾರ್ವಜನಿಕ ಹರಾಜಿನ ಮೂಲಕ, ಸಾರ್ವಜನಿಕರಿಂದ ಕೊಟೇಶನ್ಗಳನ್ನು, ಟೆಂಡರನ್ನು ಆಹ್ವಾನಿಸುವ ಮೂಲಕ ಅಥವಾ ಖಾಸಗಿ ಕರಾರಿನ ಮೂಲಕ ಅಡವಿಟ್ಟಿರುವ ಆಸ್ತಿಯನ್ನು(ಗಳನ್ನು) ಮಾರಾಟ ಮಾಡಲು ನೋಟೀಸನ್ನು ಪ್ರಕಟಿಸುವ ತಾರೀಖಿನ ತನಕ ಮಾತ್ರ, ಆತನ ಎಲ್ಲಾ ವ್ಯವಹಾರದ ವೆಚ್ಚಗಳು, ಚಾರ್ಜುಗಳು ಮತ್ತು ಖರ್ಚುಗಳೊಂದಿಗೆ ತನ್ನಿಂದ ಬಾಕಿ ಇರುವ ಹಣದ ಸಂಪೂರ್ಣ ಮೊತ್ತವನ್ನು ಸಲ್ಲಿಸಬಹುದು. ಜೊತೆಯಲ್ಲೇ ಇದನ್ನೂ ಗಮನಿಸಬಹುದು: ಸಾಲಗಾರನು ಮೇಲೆ ಹೇಳಿರುವ ಕಾಯಿದೆಬದ್ಧವಾಗಿ ಆದೇಶಿಸಿರುವ ಸಮಯದ ಚೌಕಟ್ಟೆನೊಳಗೆ ತಾನು ಅಡವಿಟ್ಟಿರುವ ಆಸ್ತಿಯನ್ನು ಬಿಡಿಸಿಕೊಳ್ಳದೆ ಹೋದರೆ, ಸಾಲಗಾರನು ಆ ಆಸ್ತಿಯನ್ನು ಬಿಡಿಸಿಕೊಳ್ಳುವ ಹಕ್ಕಿಗೆ ಅರ್ಹನಿಲ್ಲದಿರಬಹುದು''

ಎಸ್ಎಆರ್ಎಫ್ಎಇಎಸ್ಐ ಕಾಯ್ದೆಯ ಸೆಕ್ಷನ್ 13ರ ಉಪ–ಸೆಕ್ಷನ್ (13)ರ ನಿಬಂಧನೆ ಪ್ರಕಾರ ಒಂದೋ ಮಾರಾಟ, ಲೀಸ್ ಅಥವಾ ಅನ್ಯಥಾ (ಅವನ ವ್ಯಾಪಾರದ ಸಾಮಾನ್ಯ ವಿಧಾನದ ಹೊರತಾಗಿ)ವಿಧಾನದಿಂದ ಸೂಚನೆಯಲ್ಲಿ ಉಲ್ಲೇಖಿಸಲಾದ ಯಾವುದೇ ಸೆಕ್ಯೂರ್ಡ್ ಆಸ್ತಿಯನ್ನು ಸೆಕ್ಯೂರ್ಡ್ ಕ್ರೆಡಿಟರರ ಲಿಖಿತ ಪೂರ್ವ ಸಮ್ಮತಿ ಇಲ್ಲದೆ ನೀವು ವರ್ಗಾಯಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ಸ್ಥಳ : ಬೆಂಗಳೂರು

ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ (ಹಿಂದೆ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಅಧಿಕೃತ ಅಧಿಕಾರಿ

2 ඨ්ಶವಾಣೆ

ಸರಗಳವು: ಇಬ್ಬರ ಬಂಧನ

ಬೆಂಗಳೂರು: ಸರಗಳ್ವತನ, ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಖತರ್ನಾಕ್ ಕಳ್ಳರನ್ನು ಬಂಧಿಸಿರುವ ನಂದಿನಿ ಲೇಔಟ್ ಪೊಲೀಸರು 8.55 ಲಕ್ತ ಮೌಲ್ಯದ 113 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಭದ್ರಾವತಿಯ ಬೋವಿ ಕಾಲೋ ನಿಯ ವಸಂತರಾಜು (40) ಹಾಗೂ ಶಿವಮೊಗ್ಗದ ಶ್ರೀರಾಮನಗರದ ಅತೀಕ್ ಉಲ್ಲಾ(27)ಬಂಧಿತ ಆರೋಪಿಗಳು. ನಂದಿನ ಲೇಔಟ್ನ ಶಂಕರ್ ನಗರದ ಮಂಗಳ ಅವರು ಕಳೆದ ಅ.11ರಂದು ಸಂಜೆ 7ರ ವೇಳೆ ನಂದಿನಿ ಲೇಔಟ್ ಶಂಕರನಗರದ ಗಣೇಶ ದೇವಸಾನದಲ್ಲಿ ಭಜನೆಯ ಮಾಡುತಿದಾಗ, ಕಿಟಕಿಯ ಮೂಲಕ ಕೈಹಾಕಿ ಅವರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಯಾರೋ ಅಪರಿಚಿತ ವ್ಯಕ್ತಿಯು ಕಿತುಕೊಳಲು ಪ್ರಯತ್ನಿಸಿದಾಗ, ಬಿಗಿಯಾಗಿ ಹಿಡಿದುಕೊಂಡಿದ್ದು, 70 ಗ್ರಾಂ ಚಿನ್ನದ ಸರದಲ್ಲಿ ಸುಮಾರು 20 ಗ್ರಾಂ ಸರ ಕಸಿದು ಪರಾರಿಯಾಗಿದ್ದ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಸರಗಳತನ ಪ್ರಕರಣ ದಾಖಲಾಗಿತು. ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಮಾನ್ಯ ಗೌರವಾನ್ವಿತ ಪ್ರಧಾನ ಸಿವಿಲ್ ನ್ಯಾಯಾಧೀಶರ (ಕಿರಿಯ ಶ್ರೇಣಿ ವಿಭಾಗ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ

ಅರ್ಜಿದಾರರು: ಶ್ರೀಮತಿ ಲಕ್ಷ್ಮೀದೇವಮ್ಮ ಕೋಂ ಮಹಾಲಿಂಗಪ್ಪ ಮತ್ತು ಬಿನ್ ಲೇಟ್ ದಾಸಯ್ಯ ವಯಸ್ಸು 71 ವರ್ಷ ವಾಸ: #14, 8ನೇ ಕ್ರಾಸ್, ಇಂದಿರಾಗಾಂಧಿ ಸ್ಲಂ ಈಜಿಮರ, ವಿವೇಕ ನಗರ, ಬೆಂಗಳೂರು ದಕ್ಷಿಣ ಬೆಂಗಳೂರು 560047 ಮತ್ತು

ವಿರುದ್ಧ ಪ್ರತಿ ಆರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ಅಧಿಕಾರಿಗಳು, ತಹಶೀಲ್ದಾರ್, ಹಾರೋಹಳ್ಳಿ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇನ್ನೊಬ್ಬರು. ಪ್ರಕಟಣೆ

ಮೇಲಾಣಿಸಿರುವ ಅರ್ಜಿದಾರರು ಈ ಮೂಲಕ ಗಿರ್ಯಾಣಗಳು ಭಿಯಪಡಿಸುವುದೇನೆಂದರೆ, ಅರ್ಜಿದಾರರ ತಾಯಿಯವರಾದ ಶೀಮತಿ ನಿಂಗಮ ಕೋಂ ಲೇಟ್ ದಾಸಯ ರವರು. ದಿನಾಂಕ 6.11.2022 ರಂದು ಯಲಚವಾಡಿ ಗ್ರಾಮ, ಹಾರೋಹಳ್ಳಿ ತಾಲ್ಲೂಕು, ರಾಮನಗರ ಜಿಲ್ಲೆ ಇಲ್ಲಿ ಮರಣ ಹೊಂದಿದ್ದು, ಇವರೆ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರ– ರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ನ್ಯಾಯಾಲಯ ನಿಸದಿಪಡಿಸಿದ ದಿನಾಂಕದಂದು ಅಂದರೆ. 04/01/2025 ರ ಬೆಳಿಗ್ಗೆ ಸರಿಯಾಗಿ 11=00 ಘಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಪರ್ಥ ಗೊಳಿಸಲಾಗುವುದು. ದಿನಾಂಕ: 16ನೇ ನವಂಬರ್ 2024ರಂದು ನನ್ನ ಸ್ವಹಸ್ತಾಕ್ಷರ ಮತ್ತು ನ್ಯಾಯಾಲಯದ ಮೊಹರಿನಿಂದ ನೀಡಲಾಗಿದೆ.

ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸೆದಾರರು. ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯ, ಕನಕಪುರ

ಪುಟ್ಟಸ್ತಾಮಿ. ಎಸ್ ಕನಕಮರ ಟೌನ್

ಮಾನ್ನ 1ನೇ ಅಪರ ಸಿವಿಲ್ ನ್ಯಾಯಾದೀಶರ (ಕಿರಿಯ ಶೇಣಿ ವಿಭಾಗ) ಮತ್ತು ಜಿ.ಎಂ.ಎಫ್.ಸಿ ನ್ಯಾಯಾಲಯ ಕನಕಪುರ

ಸಿ.ಮಿಸ್.ನಂ. 696/2024 **ಅರ್ಜಿದಾರರು:** ಶ್ರೀ ಕೆಂಪಯ್ಯ ಬಿನ್ ಲೇಟ್ ಕೋಡಿಗೌಡ ವಯಸ್ಸು 65 ವರ್ಷ ವಾಸ: ಚಿಕ್ಕ ಏರಂಗೆರೆ ಗ್ರಾಮ, ಹೊಸದುರ್ಗ ಅಂಚೆ, ಕೋಡಿಹಳ್ಳಿ ಹೋಬಳಿ, ಕನಕಪುರ ತಾಲ್ಲೂಕು, ಮತ್ತು ಇತರರು.

ಪ್ರತಿ ಅರ್ಜಿದಾರರು: 1. ಜನನ ಮತ್ತು ಮರಣ ನೊಂದಣಿ ಅಧಿಕಾರಿಗಳು, ತಹಶೀಲ್ದಾರ್, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ. ಮತ್ತು ಇನ್ನೊಬ್ಬರು. ಪ್ರಕಟಣೆ

ಪ್ರೀಲ್ನಾಣಿಸಿರುವ ಅರ್ಜಿದಾರರು ಈ ಮೂಲಕ ಅರ್ಜಿದ್ದಾರರ ತಂದೆ. 2ನೇ ಅರ್ಜಿದ್ದಾರರ ಮಾವನವರಾದ ಕೋಡಿಗೌಡ ಬಿನ್ ಲೇಟ್ ಈರೇಗೌಡ ರವರು, ರಾಮನಗರ ಜಿಲ್ಲೆ, ಕನಕಮರ ತಾಲ್ಲೂಕು, ಕೋಡಿಹಳ್ಳಿ ಹೋಬಳಿ, ಚಿಕ್ಕಏ-ರಂಗೆರೆ ಗ್ರಾಮದಲ್ಲಿ ದಿನಾಂಕ 14.01.2002 ರಂದು ಮರಣ ಹೊಂದಿದ್ದು, ಇವರ ಮರಣ ಪ್ರಮಾಣ ಪತ್ರವನ್ನು ನೀಡುವಂತೆ ಎದುರುದಾರರಿಗೆ ನಿರ್ದೇಶನ ನೀಡುವಂತೆ ಕೋರಿ ಈ ಪ್ರಕರಣವನ್ನು ಸಲ್ಲಿಸಿದ್ದು, ಇವರ ಮರಣ ದಿನಾಂಕದ ಬಗ್ಗೆ ಯಾರದಾದರೂ ತಕರಾರು ಇದ್ದರೆ ಖುದ್ದಾಗಿ ಆಗಲಿ ಅಥ– 'ವಾ ಅಧಿಕಾರ ಕೊಟ್ಟ ವಕೀಲರ ಮುಖಾಂತರವಾಗಲೀ ದರೆ. 31/12/2024 ರ ಬೆಳಿಗೆ ಸರಿಯಾಗಿ 11=00 ಪಂಟೆಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಕರಾರು ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಯಾರದ್ದೂ ತಕರಾರೂ ಇಲ್ಲವೆಂದು ಪರಿಗಣಿಸಿ ಉಲ್ಲೇಖಿತ ಪ್ರಕರಣವನ್ನು ಮುಂದುವರೆಸಿ ಇತ್ಯರ್ಥ ಗೊಳಿಸಲಾಗುವುದು. ದಿನಾಂಕ: 26ನೇ ನವಂಬರ್ 2024ರಂದು ನನ್ನ ಸ್ವಹಸ್ತಾಕ್ಷರ

ಮತ್ತು ನ್ಯಾಯಾಲಯದ ಮೊಹರಿನಿಂದ ನೀಡಲಾಗಿಕ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಶಿರಸೆದಾರರು,

ಮಾನ್ಯ 1ನೇ ಅಪರ ಸಿವಿಲ್ ನ್ಯಾಯಾಧೀಶರು ಮತ್ತು ಜಿ.ಎಂ. ಎಫ್.ಸಿ. ನ್ಯಾಯಾಲಯ, ಕನಕಮರ ಎಸ್.ಎಂ ಚೇತನ್ ಕನಕಪುರ ಟೌನ್ ಸ್ಥಳ : ಕನಕಮರ ದಿನಾಂಕ: 11/11/2024

<u>್ಷಾಸ್ಟ್ರೂ</u> ತೇಜಸ್ ನೆಟ್ಎರ್ಕ್ಸ್ ಅಮಿಟೆಡ್

ಕಾರ್ಮೋರೇಟ್ ಐಡೆಂಟಿಟಿ ನಂಬರ್: L72900KA2000PLC026980 ನೋಂದಾಯಿತ ಮತು ಕಾರ್ಪೋರೇಟ್ ಕಚೇರಿ: ಜೆ.ಪಿ. ಸಾಪ್ ವೇರ್ ಪಾರ್ಕ್. ಪಾಟ್ ನಂ. 25, ಸರ್ವೇ ನಂ. 13, 14, 17 & 18, ಕೋನಪ್ಪನ ಅಗಹಾರ ವಿಲೇಜ್, ಬೇಗೂರು ಹೋಬಳಿ, ಬೆಂಗಳೂರು-560 100, ಕರ್ನಾಟಕ ದೂರವಾಣಿ: +91 80 4179 4600 ಫ್ಯಾಕ್ಸ್: +91 80 2852 0201 ವೆಬ್ ಸೈಟ್: www.tejasnetworks.com ಇ–ಮೇಲ್: corporate@tejasnetworks.com

ಅಂಚೆ ಮತದಾನ ಫಲಿತಾಂಶದ ನೋಟೀಸು

ಕಂಪನಿಗಳ ಕಾಯಿದೆ 2013ರ, ಸೆಕ್ಷನ್ 110ರ ನಿಬಂಧನೆಗಳ ಅನುಸಾರವಾಗಿ, ಕಂಪನಿಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ಮತ್ತು ಸೆಕ್ಕೂರಿಟೀಸ್ ಅಂಡ್ ಎಕ್ರಚೇಂಜ್ ಬೋರ್ಡ್ ಆಫ್ ಇಂಡಿಯಾದ (ಲಿಸ್ಸಿಂಗ್ ಬಾಧ್ಯತೆಗಳು ಮತ್ತು ಘೋಷಣೆಗಳ ಅವಶ್ಯಕತೆಗಳು) ನಿಬಂಧನೆಗಳು 2015ರ ನಿಯಂತಣ 44ನ್ನು ಓದಿಕೊಂಡಂತೆ, ಅಕ್ಟೋಬರ್ 18, 2024ರ ನೋಟೀಸ್ನ ಪ್ರಕಾರ ಪ್ರಸ್ತಾವಿತ ಈ ಕೆಳಗಿನ ವ್ಯವಹಾರದ ಅಂಚೆ ಮತಪತ ಮೂಲಕ ಮತದಾನವು ಷೇರುದಾರರ ಅನುಮೋದನೆ ಕೋರುವ ನಿರ್ಣಯವನ್ನು ನವೆಂಬರ್ 26, 2024ರಂದು ಪರಿಶೋಧಕರಾದ ಶ್ರೀ ಸಿ. ದ್ವಾರಕಾನಾಥ್, ಪ್ರಾಕ್ಟೀಸಿಂಗ್ ಕಂಪನಿ ಕಾರ್ಯದರ್ಶಿ (ಎಫ್ಸ್ಎಸ್–7723 ಮತ್ತು ಸಿಪಿ ನಂ. 4847) ಮತ್ತು ಐಪಿ

	ಎ೦೦	ಎಯ ಪ್ರಕಾರ ಅಗತ್ಯ ಬಹುಮತದೂರದಗೆ ಅರಗೀಕರಿಸಲಾಗದ.				
	₁₈) လို	ನಿರ್ಣಯದ ವಿವರಗಳು	ನಿರ್ಣಯದ ಪರವಾಗಿ ಚಲಾವಣೆಯಾದ ಒಟ್ಟು ಮಾನ್ಯ ಮತಗಳು% (ಅಂಚೆ ಮತಪತ್ರ ಮತ್ತು ರಿಮೋಟ್ ಇ–ಮತದಾನ ಎರಡನ್ನೂ ಒಳಗೊಂಡು)			
	1 1	ಕಂಪನಿಯ ಸಂಬಂಧಿತ ಗ್ರಾಹಕ (ಪಾರ್ಟ), ಟಾಟಾ ಆಟೋಕಾಂಪ್ ಸಿಸ್ಟಮ್ಸ್ ಲಿಮಿಟೆಡ್ನನೊಂದಿಗೆ ವಸ್ತು ಸಂಬಂಧಿತ ಗ್ರಾಹಕ ವಹಿವಾಟುಗಳನ್ನು ನಡೆಸಲು ಅನುಮೋದನೆ.	I 97.20 I			
ш		ಂಬರ್ 25, 2024 ಪೂರ್ಣಗೊಂಡ ಅಂಚೆ ತ ಮತದಾನದ ಕೊನೆಯ ದಿನಾಂಕವಾದ್ದರಿಂದ	ಯತಪತ್ರಗಳು ಮತ್ತು ರಿಮೋಟ್ ಅಂದು ಈ ನಿರ್ಣಯವನ್ನು			

ಅಂಚೆ ಮತಪತ್ರದ ಫಲಿತಾಂಶಗಳನ್ನು ನವೆಂಬರ್ 26, 2024ರಂದು ಘೋಷಿಸಲಾಯಿತು. ಪರಿಶೋಧಕರ (ಸ್ಕ್ರೂಟಿನೈಜರ್) ವರದಿಯೊಂದಿಗೆ ಫಲಿತಾಂಶಗಳನ್ನು ಎಕ್ಸ್ಚೇಂಜ್ಗಳು, ಡಿಪ್ಸಾಟರಿಗಳು, ರಿಜಿಸ್ಟಾರ್ ಮತ್ತು ಷೇರು ವರ್ಗಾವಣೆ ಏಜೆಂಟರಿಗೆ ಸಂವಹನ ಮಾಡಲಾಗಿದೆ ಮತ್ತು ಕಂಪನಿಯ ವೆಬ್ಸೈಟ್ https://www.tejasnetworks. com/shareholders/ಹಾಗೂ ಎನ್ಎಸ್ಡಿಎಲ್ ವೆಬ್ಸೈಟ್ ಅಂದರೆ, https://www.nsdl. co.inನಲ್ಲಿ ಸಹ ಪ್ರಕಟಿಸಲಾಗಿದೆ.

ತೇಜಸ್ ನೆಟ್ವರ್ಕ್ಸ್ ಲಿಮಿಟೆಡ್ ಪರವಾಗಿ

ಎನ್ ಆರ್ ರವಿಕೃಷ್ಣನ್ ದಿನಾಂಕ: ನವೆಂಬರ್ 26, 2024 ಜನರಲ್ ಕೌನ್ಸಿಲ್, ಮುಖ್ಯ ಕಂಪ್ಲೈನ್ಸ್ ಅಧಿಕಾರಿ ಮತ್ತು ಕಂಪನಿ ಕಾರ್ಯದರ್ಶಿ

ಸ್ವಾಧೀನ ಸೂಚನೆ (ಸ್ಥಿರ ಆಸ್ತಿಗಾಗಿ)

ಈ ಕಾರಣದಿಂದ,

ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (CIN:L65922DL2005PLC136029) (ಈಗಿನ ಹೆಸರು: **ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್**) ನ ಅಧಿಕಾರ ಕೊಟ್ಟಿರುವ ಅಧಿಕಾರಿಯ ಹಸ್ತಾಕ್ಷರವಿರುವ ಐಹಿಕತೆ ಮತ್ತು ಪುನರ್ ನಿರ್ಮಾಣ ಮತ್ತು ಫೈನಾನ್ಸ್ ನ ಸಾಲ ತೀರಿಸಲು ಇರುವ ಸ್ವತ್ತು ಮತ್ತು ಎನ್ಪೊರ್್ಸ್ಮಮೆಂಟ್ ಅಫ್ ಸೆಕ್ಯೂರಿಟಿಸ್ ಆಕ್ಟ್ 2002 ಮತ್ತು ಅಧಿಕಾರದ ಪ್ರಯೋಗ ಮಾಡುವಿಕೆಯ ಸೆಕ್ಷನ್ 13 (12) ನಿಯಮ 3 ರ ಸೆಕ್ಯೂರಿಟಿಸ್ (ಎನ್ಫೊರ್ರ್ಮೆಮೆಂಟ್) ನಿಯಮ, 2002 ದೊಂದಿಗೆ ಓದಿರಿ. ಬೇಡಿಕಯ ಸೂಚನೆ ಮುಲಕ ಪ್ರಕಟಿಸಿದ ತಾರೀಖು 17.05.2023 ರಂದು ಕರೆದು ಸಾಲಗಾರ ಚಂದ್ರಾನಿ ಕುಂದು ಅಲಿಯಾಸ್ ಚಂದ್ರಾನಿ ಬಿಶ್ವನಾಥ್ ಕುಂದು ಮತ್ತು ಆಂಟೋನಿ ಇ ಹೆನ್ರಿ ಅಲಿಯಾಸ್ **ಆಂಟೋನಿ ಎಡ್ವರ್ಡ್ ಹೆನ್ರಿ ಪ್ರೊಪೈಟರ್ ಸೊಲ್ಲುನಾ ಪ್ರೊಡಕ್ಷನ್ಸ್** ನೋಟಿಸಿನಲ್ಲಿ ಹೇಳಿರುವಂತೆ ಮರುಪಾವತಿಸಬೇಕಾದ **ರೂ. 1,06,35,436.97 (ರೂಪಾಯಿಗಳು ಒಂದು ಕೋಟಿ ಆರು ಲಕ್ಷ ಮೂವಕ್ರೈದು ಸಾವಿರದ ನಾಲ್ಕುನೂರಾ ಮೂವಕ್ತಾರು ಮತ್ತು ಕೊಂಬಕ್ತೇಳು ಪೈಸೆ ಮಾತ್ರ)** ಸಾಲ ಖಾತೆ ನಂ. HHLBEC00470938 ಈ ಲೋನ್ ಅಕೌಂಟ್ ಗೆ ಸಂಬಂಧಿಸಿದಂತ, ಹೇಳಲಾಗಿರುವ ನೋಟಿಸ್ ನಿಮ್ಮನ್ನು ತಲುಪಿ 60 ದಿನಗಳಾಗುವುದರೊಳಗೆ 16.05.2023 ರ ವರೆಗಿನ ಮೊತ್ತ ಮತ್ತು ಅದರ ಮೇಲಿನ

ಸಾಲಗಾರ (ರು) ಮೊತ್ತವನ್ನು ಮರುಪಾವತಿಸಲು ವಿಫಲರಾದ ಕಾರಣ, ಕೆಳಗೆ ಸಹಿ ಮಾಡಿದವರು ಉಪ–ಅಧಿಕಾರದ ಅಡಿಯಲ್ಲಿ ತನಗೆ ನೀಡಿರುವ ಅಧಿಕಾರವನ್ನು ಚಲಾಯಿಸುವ ಮೂಲಕ ಕೆಳಗೆ ವಿವರಿಸಿದ ಆಸ್ತಿಯ **ಸ್ವಾಧೀನ** ವನ್ನು ತೆಗೆದುಕೊಂಡಿದ್ದಾರೆ ಎಂದು ಈ ಮೂಲಕ ಸಾಲಗಾರರಿಗೆ (ರು) ಮತ್ತು ಸಾರ್ವಜನಿಕರಿಗೆ ಸೂಚನೆಯನ್ನು ನೀಡಲಾಗಿದೆ. ಕಾಯಿದೆಯ ಸೆಕ್ಷನ್ 13 ರ ವಿಭಾಗ (4) ಅನ್ನು 22.11.2024 ರಂದು ಭದ್ರತಾ ಆಸಕ್ತಿ (ಎನ್ಫೋರ್ಸ್ಮೆಂಟ್) ನಿಯಮಗಳು, 2002 ರ ನಿಯಮ 8 ರೊಂದಿಗೆ

ಪ್ರತ್ಯೇಕವಾಗಿ ಸಾಲಗಾರರಿಗೆ ಮತ್ತು ಸರ್ವಸಾಮಾನ್ಯವಾದ ಸಾರ್ವಜನಿಕರ ಎಚ್ಚರಿಕೆಗಾಗಿ ಯಾವುದೇ ತರಹದ ಅಸ್ತಿ ವ್ಯವಹಾರವು ಮಾಡದಿರಲು ಮತ್ತು ಆಸ್ತಿಯಲ್ಲಿನ ಯಾವುದೇ ವ್ಯವಹಾರವು **ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್** (ಈಗಿನ ಹೆಸರು: **ಸಮ್ಮಾನ್ ಕ್ಯಾಪಿಟಲ್** ಲಿಮಿಟೆಡ್) ಬಾಕಿ ಇರುವ ಮೊತ್ತ ರೂ. 1,06,35,436.97 (ರೂಪಾಯಿಗಳು ಒಂದು ಕೋಟೆ ಆರು ಲಕ್ಷ ಮೂವಕ್ತೈದು ಸಾವಿರದ ಸಾಲ್ಕುನೂರಾ ಮೂವತ್ತಾರು ಮತ್ತು ತೊಂಬತ್ತೇಳು ಪೈಸೆ ಮಾತ್ರ) 16.05.2023 ವರೆಗಿನ ಮೊತ್ತ ಮತ್ತು ಜೊತೆಗೆ ಆದರ ಮೇಲಿನ ಬಡ್ಡಿಗೆ ಒಳಪಟ್ಟಿದೆ.

ಸೆಕ್ಯೂರ್ಡ್ ಆಸ್ತಿಗಳನ್ನು ರಿಡೀಮ್ ಮಾಡಲು ಉಪಲಬ್ದವಿರುವ ಸಮಯದ ಬಗ್ಗೆ ಸಾಲಗಾರರ ಗಮನವನ್ನು ಕಾಯ್ದೆಯ ಸೆಕ್ಷನ್ 13ರ ಉಪ–ಸೆಕ್ಷನ್ (8) ಪ್ರಾವಧಾನಗಳತ್ತ ಸೆಳೆಯಲಾಗುತ್ತದೆ.

ಸ್ಥಿರಾಸ್ತಿಯ ವರ್ಣನೆ

ಸ್ಥಿರಾಸ್ತಿ ಹೊಂದಿರುವ ಎಲ್ಲಾ ತುಂಡು ಮತ್ತು ಪಾರ್ಸೆಲ್ ಸೈಟ್ ನಂ. 135, ಎಸ್.ವೈ ನಿಂದ ಕೆತ್ತಲಾಗಿದೆ. ಸಂ. 124/2 ಮತ್ತು 125/2, ಬೇರಿಂಗ್ ಕಥಾ ನಂ. ಬಿಡಿಎ / ಆ೯ಒ / ಎನ್ / 135 <math>/ 2014–15, ರೋಸ್ ಬೇ ಎಂದು ಕರೆಯಲ್ಪಡುವ ಲೇಔಟ್ನಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಅಳತೆ. (9.85+14.27) / 2ಮೀಟರ್ಗಳು. ಮತ್ತು ಉತ್ತರದಿಂದ ದಕ್ಷಿಣಕ್ಕೆ: 12.02 ಮೀಟರ್ಗಳು., ಎಲ್ಲಾ ಅಳತೆಗಳಲ್ಲಿ 144.96 ಚೌಕ ಮೀಟರ್ಗಳು. ಬೈಯಪ್ಪನಹಳ್ಳಿ ಗ್ರಾಮ, ಜಾಲ ಹೋಬಳಿ, ಬೆಂಗಳೂರು ಉತ್ತರ ತಾಲೂಕು, ಬೆಂಗಳೂರು – 560049, ಕರ್ನಾಟಕದಲ್ಲಿ ನೆಲೆಗೊಂಡಿದೆ ಮತ್ತು ಇದು ಈ ಕೆಳಗಿನಂತೆ ಬಂಧಿತವಾಗಿದೆ:-

ಪೂರ್ವದಲ್ಲಿ ಇದರಿಂದ : ಸೈಟ್ ಸಂಖ್ಯೆ. 107 ಮತ್ತು 108. ಪಶ್ಚಿಮದಲ್ಲಿ ಇದರಿಂದ: ರಸ್ತೆ ಉತ್ತರದಲ್ಲಿ ಇದರಿಂದ : ಸೈಟ್ ನಂ. 136 ದಕ್ಷಿಣದಲ್ಲಿ ಇದರಿಂದ : ಸೈಟ್ ನಂ. 134

: ಬೆಂಗಳೂರು

ಸಮ್ಮಾನ್ ಕ್ಯಾಪಿಟಲ್ ಲಿ. (ಹಿಂದಿನ ಹೆಸರು: ಇಂಡಿಯಬುಲ್ಸ್ ಹೌಸಿಂಗ್ಫ್ರೈನಾನ್ಸ್ ಲಿಮಿಟೆಡ್)

ಸ್ಥಳ : ಬೆಂಗಳೂರು

ನಗರ ವಾರ್ತೆಗಳು

ಯುವತಿಯ ಕೊಲೆ

ಮೃತದೇಹದೊಂದಿಗೆ ಕಾಲ ಕಳೆದ ಆರೋಪಿ। ಇಂದಿರಾನಗರದಲ್ಲಿ ಘಟನೆ

ಬೆಂಗಳೂರು: ಯುವತಿಯೊಬ್ಬಳನ್ನು ಚಾಕುವಿನಿಂದ ಇರಿದು ಹತ್ತೆ ಮಾಡಿರುವ ಘಟನೆ ಇಂದಿರಾ ನಗರದ ಅಪಾರ್ಟ್ಮಾಯಂಟ್ ವೊಂದರಲ್ಲಿ ನಡೆದಿದೆ.

ಅಸಾಂ ಮೂಲದ ಮಾಯಾ ಗೊಗೋಯ್ ಹತ್ಯೆಯಾಗಿರುವ ಯುವತಿ. ಸುದಿ ತಿಳಿದು ಘಟನಾ ಸಳಕ್ಕೆ ಇಂದಿರಾನಗರ ಠಾಣೆ ಪೊಲೀಸರು ಭೇಟಿ ನೀಡಿ

ನಡೆಸಿದ್ದಾರೆ. ಪರಿಶೀಲನೆ ಮಾಯಾ ಹತೆ.ಯಾದ ಗೊಗೋಯ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡು ಎಚ್ಎಸ್ ಆರ್

ವಾಸವಿದಳು. ನ. 23ರಂದು ಮಾಯಾ ಹಾಗೂ ಆಕೆಯ ಪ್ರಿಯಕರ ಆರವ್ ಹಾರ್ನಿ ಇಂದಿರಾನಗರದ ಅಪಾಟ್ ೯ಮೆಂಟ್ ನಲ್ಲಿ ರೂಮ್ ಪಡೆದು ತಂಗಿದ್ದರು. ಆದರೆ ಮಂಗಳವಾರ ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಆರವ್ ಹಾರ್ನಿ ಮಾತ್ರ ಅಪಾರ್ಟ್ಮಾಮೆಂಟ್ ನಿಂದ ತೆರಳಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೋಟೆಲ್ ಸಿಬಂದಿ ಗಮನಿಸಿದಾಗ ಹತ್ಯೆಯ ವಿಚಾರ ಬಯಲಾಗಿದೆ. ತಕ್ಷಣ ಪೊಲೀಸರು ಮಾಹಿತಿ ನಿಡಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಇಂದಿರಾನಗರ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಇಬ್ಬರೂ ಅಪಾರ್ಟ್ಮಮೆಂಟ್ಗೆ ಬಂದಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆದರೆ, ಹೋಟೆಲ್ ರೂಮ್ ಪಡೆದಿದ್ದು ಇಬ್ಬರೇ ಆಗಿದ್ದು, ಇತರರು ಯಾರು ಒಳಗೆ ಹೋಗಿರುವ ಸುಳಿವು ಇಲ್ಲ. ಪ್ರಾಥಮಿಕ ತನಿಖೆಯಲ್ಲಿ ಪ್ರಿಯಕರನ ಮೇಲೆ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತದೇಹದೊಂದಿಗೆ ಕಾಲ ಕಳೆದ ಆರೋಪಿ: ಯುವತಿ

ಕೊಲೆ ಮಾಡಿ ಪರಾರಿ

27.11.2024 ಬುಧವಾರ vishwavani.news

ಆರೋಪಿ ಆರವ್ ಅರ್ನಿ ಮಾಯಾ ಕೊಲೆ ಮಾಡಿದ ಬಳಿಕ, ಒಂದು ದಿನ ಮೃತದೇಹದ ಜತೆಗೆ ಕಾಲ ಕಳೆದಿದ್ದ. ಹಾಗಾಗಿ ಮೃತದೇಹ ಪೀಸ್ ಪೀಸ್ ಮಾಡಿರುವ ಪ್ಲಾನ್ ಮಾಡಿದ್ದ ಎಂಬ ಶಂಕೆ ಈಗ ಪೊಲೀಸರಿಗೆ ಕಾಡುತ್ತಿದೆ. ಕೊನೆಗೆ ಪ್ಲಾನ್ ಫೇಲ್ ಆಗಿ ಮೃತದೇಹ ಬಿಟ್ಟು ಪರಾರಿಯಾಗಿದ್ದಾನೆ. ಆರೋಪಿ ಉಸಿರುಗಟ್ಟಿಸಿ ಚಾಕುವಿನಿಂದ ಇರಿದು ಕೊಲೆ ಮಾಡಿ, ನಂತರ ಕೈಗೂ ಕೂಡ ಚಾಕುವಿನಿಂದ ಇರಿದಿದ್ದಾನೆ ಎಂದು ಇಂದಿರಾನಗರದ ಪೊಲೀಸರು ಅನುಮಾನ

ಮಾಯಾ ಗೊಗೋಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಸಿಸಿಟಿವಿ ದೃಶ್ಯ ದೊರೆತಿದ್ದು, ನ.23 ರಂದು ಮಧ್ಯಾಹ್ನ ಸರ್ವಿಸ್ ಅಪಾರ್ಟ್ ಮೆಂಟ್ ಗೆ ಮಾಯಾ ಗೊಗೋಯ್ ಹಾಗೂ ಆರವ್ ಅರ್ನಿ ಇಬ್ಬರು ಬಂದಿದ್ದಾರೆ. ಇವರಿಬ್ಬರು ಒಟ್ಟಿಗೆ ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನು ನ.24ರಂದೇ ಮಾಯ ಕೊಲೆ ಮಾಡಿರೊ ಶಂಕೆ ವ್ಯಕ್ತವಾಗುತ್ತಿದೆ. ಕೊಲೆ ಬಳಿಕ ಅದೇ ರೂಮ್ ನಲ್ಲಿಯೇ ಉಳಿದುಕೊಂಡಿದ್ದ ಆಸಾಮಿ, ಅಲ್ಲಿಯೇ ಕೂತು ಸಿಗರೇಟ್ ಸೇದಿದ್ದಾನೆ. ಮೃತದೇಹ ಜೊತೆಯಲ್ಲೇ ಕಾಲ ಕಳೆದಿದ್ದಾನೆ. ನಂತರ ಇಂದು ಬೆಳಗ್ಗೆ ಕ್ಯಾಬ್ ಬುಕ್ ಮಾಡಿಕೊಂಡು ಆರೋಪಿ ತೆರಳಿದ್ದಾನೆ. 'ಆರೋಪಿಗೆ ಮೃತದೇಹವನ್ನು ಪೀಸ್ ಮಾಡೊ ಪ್ಲಾನ್ ಇತ್ತಾ ಎಂಬ ಅನುಮಾನ ಪೊಲೀಸರಿಗೆ

2 ಲಕ್ಷ ಮೌಲ್ಯದ 4 ಕೆ.ಜಿ. ಗಾಂಜಾ ವಶ

ಬೆಂಗಳೂರು: ಗಾಂಜಾ ಮಾರಾಟ ಮಾಡುತಿದ ಆರೋಪಿಯೊಬ್ಬನನ್ನು ಬಂಧಿಸಿ 2 ಲಕ್ಷ ಮೌಲ್ಯದ 4 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳುವಲ್ಲಿ ಸಂಪ್ರಿಗೆಹಳ್ಳಿ ಪೊಲೀಸರು ಯಶಸ್ತಿಯಾಗಿದ್ದಾರೆ.

ಬೆಳಂದೂರಿನ ಅಬುಲ್ ಬಷಹರ್ ಬಿನ್ ಅಬುಲ್ ಕಲಾಂ(34) ಬಂಧಿತ ಆರೋಪಿ. ಸಂಪಿಗೆಹಳ್ಳಿ ಮುಖ್ಯ ರಸ್ತೆಯ ನೀಲಗಿರಿ ತೋಪಿನ ಮುಂಭಾಗದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿ ಆಧರಿಸಿ ಆರೋಪಿ ಬಂಧಿಸಲಾಗಿದೆ. ಆರೋಪಿಯು ಪಶ್ಚಿಮ ಬಂಗಾಳದಿಂದ ಗಾಂಜಾ ಕಡಿಮೆ ಬೆಲೆಗೆ ತಂದು ಹೆಚ್ಚಿನ ಲಾಭಕ್ತಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆಯಲ್ಲಿ ಬಾಯ್ಕಿಟ್ಟಿದ್ದಾನೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ದಯಾನಂದ ತಿಳಿಸಿದರು.

ಅ ನಂ.	ಸಾಲಗಾರರ ಹೆಸರು (ಎ)	ಅಡವು ಇಟ್ಟ ಆಸ್ತಿಯ ವಿವರ (ಬಿ)	ಎಸ್ಪಿಎಯ ತಾರೀಖು (ಸಿ)	ಬಾಕಿ ಉಳಿದ ಕೊಡಬೇಕಾದಹಣ (ಡಿ)
1.	ಸಾಲ ಖಾತೆ ನಂ. HHLDUB00426385 1. ಅಮಿತ್ಕುಮಾರ್ ಪಂಕಜಭಾಯ್ ಮಿಸ್ತ್ರಿ ಆಲಿಯಾಸ್ ಅಮಿತ್ ಮಿಸ್ತ್ರಿ 2. ರುಚಿತಾ ರಮೇಶ್ಭಾಯ್ ಖೇಣೆ ಆಲಿಯಾಸ್ ರುಚಿತಾ ಅಮಿತ್ ಮಿಸ್ತ್ರಿ	ಫ್ಲಾಟ್ ನಂ. ಬಿ-101, 1ನೇ ಮಹಡಿ, ಟವರ್ ಬಿ, ಓಝೋನ್ ಅರ್ಬಾನಾ ಅವೆನ್ಯೂ, ಬೆಂಗಳೂರು ಗ್ರಾಮಾಂತರ ಕರ್ನಾಟಕ-562110, ಕರ್ನಾಟಕ	05.05.2024	ದಿನಾಂಕ 29.10.2024 ರಂತೆ ರೂ. 69,44,608.90/- (ರೂಪ ಅರವತ್ತ ಒಂಬತ್ತು ಲಕ್ಷ ನಲವತ್ತ ನ ಸಾವಿರದ ಆರು ನೂರ ಎಂಟು ಪ ಪೈಸೆ ತೊಂಬತ್ತು ಮಾತ್ರ)
2.	ಸಾಲ ಖಾತೆ ನಂ. HHLLPM00252675 1. ಗಣೇಶ ಗಣಪತಿ ಭಟ್ ಅಡ್ಗಸ್ಥಳ ಅಲಿಯಾಸ್ ಗಣೇಶ ಭಟ್ಟ (ಅವರ ಪಿಓಎ ಹೋಲ್ದರ್ ಹರಿಕಿಶನ್ ಎಚ್ ಮೂಲಕ)	ಫ್ಲಾಟ್ ನಂ. ಬಿ-301, 3ನೇ ಮಹಡಿ, ಟವರ್ ನಂ. ಬಿ, ಓಝೋನ್ ಅರ್ಬಾನಾ ಅವೆನ್ಯೂ ರಾಷ್ಟ್ರೀಯ ಹೆದ್ದಾರಿ 17 83/5, 83/6 ಮತ್ತು 86/2, ಕನ್ನಮಂಗಲ ಗ್ರಾಮ, ಕಸಬಾ ಹೋಬಳಿ ದೇವನಹಳ್ಳಿ ತಾಲೂಕು, ಬೆಂಗಳೂರು–560042 ಕರ್ನಾಟಕ	10.05.2024	ದಿನಾಂಕ 29.10.2024 ರಂತೆ ರೂ. 69,33,495.02/- (ರೂಪ ಅರವತ್ತ ಒಂಬತ್ತು ಲಕ್ಷ ಮೂವತ್ತ ಮೂರು ಸಾವಿರದ ನಾಲ್ಕು ನೂ ತೊಂಬತ್ತ ಐದು ಮತ್ತು ಪೈಸೆ ಎರ ಮಾತ್ರ)
3.	ಸಾಲ ಖಾತೆ ನಂ. HHLBAG00314729 1. ಅನೀಶ್ ಕುನ್ನತ್ (ಅವರ ಪಿಓಎ ಹೋಲ್ದರ್ ಅಜಿತ್ ನಾರಾಯಣನ್ ಮೂಲಕ) 2. ಲಾವಣ್ಯ ಮೆನನ್ ಮೇಲುವೀಟೆಲ್ ಅಲಿಯಾಸ್ ಲಾವಣ್ಯ ಮೆನನ್ (ಅವರ ಪಿಓಎ ಹೋಲ್ದರ್ ಅಜಿತ್ ನಾರಾಯಣನ್ ಮೂಲಕ)	ಫ್ಲಾಟ್ ನಂ. ಇ-403, ನಾಲ್ಕನೇ ಮಹಡಿ, ಬ್ಲಾಕ್ ನಂ. ಇ, ಅರ್ಬಾನ ಅವೆನ್ಯೂ, ಕನ್ನಮಂಗಲ ಗ್ರಾಮ, ದೇವನಹಳ್ಳಿ ತಾಲೂಕು ಕಸಬಾ ಹೋಬಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಬೆಂಗಳೂರು - 562110 ಕರ್ನಾಟಕ	10.05.2024	ದಿನಾಂಕ 29.10.2024 ರಂತೆ ರೂ. 63,00,560.88/- (ರೂಪ ಅರವತ್ತ ಮೂರು ಲಕ್ಷದ ಐದು ಸ ಅರವತ್ತು ಮತ್ತು ಪೈಸೆ ಎಂಬತ್ತ ಎ ಮಾತ್ರ)
4.	ಸಾಲ ಖಾತೆ ನಂ. HLAPBAN00135350 1. ಸತೀಶ್ ಕುಮಾರ್ ಕೆ ಎಸ್ ಅಲಿಯಾಸ್ ಕೆ. ಎಸ್. ಸತೀಶ್ ಕುಮಾರ್ (ಸಹ-ಸಾಲಗಾರ, ಮಗ ಹಾಗೆಯೇ ದಿವಂಗತ ಪ್ರೀನಿವಾಸ ಗೌಡ ಕೆಎಂ ಅಲಿಯಾಸ್ ಕೆ. ಎಂ ಪ್ರೀನಿವಾಸ ಗೌಡ ಮತ್ತು ದಿವಂಗತ ಶಾರದ ಆವರ ಕಾನೂನು ಉತ್ತರಾಧಿಕಾರಿ)	ಹೊಸ ಪುರಸಭೆ ನಂ. 115, ಮನೆ ನಂ. 77, ಖಾತಾ ನಂ. 2567/ಎ ಕಚರಕನಹಳ್ಳಿ ಗ್ರಾಮ, ಕಸಬಾ (ಎಚ್) ಬೆಂಗಳೂರು - 560084 ಕರ್ನಾಟಕ	03.11.2021	ದಿನಾಂಕ 05.11.2024 ರಂತೆ ರೂ. 51,70,648.87/- (ರೂಪ ಐವತ್ತ ಒಂದು ಲಕ್ಷ ಎಪ್ಪತ್ತು ಸಾವಿ ಆರು ನೂರ ನಲವತ್ತ ಎಂಟು ಮ ಪೈಸೆ ಎಂಬತ್ತ ಏಳು ಮಾತ್ರ)
	2. ಕೆ ಎಸ್ ಮಂಜೇಶ್ ಅಲಿಯಾಸ್ ಮಂಜೇಶ್ (ಸಹ–ಸಾಲಗಾರ, ಮಗ ಹಾಗೆಯೇ ದಿವಂಗತ ಪ್ರೀನಿವಾಸ ಗೌಡ ಕೆಎಂ ಅಲಿಯಾಸ್ ಕೆ. ಎಂ ಪ್ರೀನಿವಾಸ ಗೌಡ ಮತ್ತು ದಿವಂಗತ ಶಾರದ ಆವರ ಕಾನೂನು ಉತ್ತರಾಧಿಕಾರಿ)			
	3. ನಂದಾ ಕುಮಾರಿ (ಮಗಳು ಹಾಗೂ ದಿವಂಗತ			
	4. ಮಂಗಳಾ (ಮಗಳು ಹಾಗೂ ದಿವಂಗತ ಶ್ರೀನಿವಾಸ ಗೌಡ ಕೆ.ಎಂ ಆಲಿಯಾಸ್ ಕೆ. ಎಂ ಶ್ರೀನಿವಾಸ ಗೌಡ ಮತ್ತು ದಿವಂಗತ ಶಾರದ ಅವರ ಕಾನೂನು ಉತ್ತರಾಧಿಕಾರಿ)			
	5. ಚೇತನಾ (ಮಗಳು ಹಾಗೂ ದಿವಂಗತ ಪ್ರೀನಿವಾಸ ಗೌಡ ಕೆ.ಎಂ ಆಲಿಯಾಸ್ ಕೆ. ಎಂ ಪ್ರೀನಿವಾಸ ಗೌಡ ಮತ್ತು ದಿವಂಗತ ಶಾರದ ಅವರ ಕಾನೂನು ಉತ್ತರಾಧಿಕಾರಿ)			

ಈ ಮೇಲೆಹೆಸರಿಸಲಾದಸಾಲಗಾರರುಆರ್ಥಿಕಶಿಸ್ತು ಮತ್ತು ಸಾಲದ ಖಾತೆಯಜವಾಬ್ದಾರಿಯಹೊಣೆಯನ್ನು ಸರಿಯಾಗಿ ಪಾಲಿಸದೇಇದ್ದುದರಿಂದಕಂಪನಿಯು ತಮ್ಮ ಲೆಕ್ಕಾಶಾಸ್ತ್ರ ಪುಸ್ತಕಗಳಆಧಾರದಿಂದ ಈ ಸಾಲ ಪಡೆದವರ ಈಗ ಕೊಡಬೇಕಾದಮೊತ್ತವನ್ನು ಕಾಲಮ್ ಡಿ ಸಾಮಾನ್ಯ ಉದ್ಯೋಗ ನಿರ್ವಹಣೆಯ ಪ್ರಕಾರ, ಕೊಡದೇವಿಫಲರಾಗಿದ್ದಾರೆಎಂದುತೋರಿಸಿಕೊಟ್ಟಿದೆ.

ಪ್ರತಿಯೊಬ್ಬ ಸಾಲ ಪಡೆದವ (ರು) ಮರಳಿ ಸಾಲ ತೀರಿಸುವಬಗ್ಗೆ ದೀರ್ಘಕಾಲದ ತೀವ್ರಉಪೇಕ್ಷೆತೋರಿಸಿದುದರಿಂದ ಅವರ ಸಾಲದ ಖಾತೆಯನ್ನು ಕಂಪನಿಯವರು ನಿರ್ದಿಷ್ಟಪಡಿಸಲಾದ ನಿಯಮಗಳಂತೆ ಅನುತ್ಪಾದಕ ಆಸ್ತಿ (ಕಾಲಮ್ ಸಿಯಲ್ಲಿನ ತಾರೀಖಿನಂದು) ಎಂದುವರ್ಗೀಕರಿಸಿದ್ದಾರೆ. ತತ್ಪರಿಣಾಮವಾಗಿ ಆ್ಯಕ್ಟ್ ಸಸೆಕ್ಷನ್ 13 (2) ಅಧಿನಿಯಮದಂತೆ ಪ್ರತಿಯೊಬ್ಬ ಸಾಲಗಾರನಿಗೆ (ರಿಗೆ) ಸೂಚನೆಗಳನ್ನು ಕೂಡಾ ನೀಡಲಾಗಿದೆ.

ಈ ಮೇಲಿನದ್ದರ ಕಾರಣ ಈ ಮೇಲೆಹೆಸರಿಸಲಾದ ಪ್ರತೀಯೊಬ್ಬ ಸಾಲಗಾರನಿಗೆ (ರಿಗ)ಕಂಪೆನಿಯು ಈ ಮೇಲೆಕಾಲಮ್ ಡಿಯಲ್ಲಿ ದರ್ಶಿಸಲಾದ ಬಾಕಿ ಮೊತ್ತವನ್ನು ಈ ತನಕದಬಡ್ಡಿ ,ವೆಚ್ಚಗಳುಮತ್ತು ಚಾರ್ಜಸ್ನೊಂದಿಗೆ ಈ ಸೂಚನೆ ಪ್ರಕಟವಾದ 60 ದಿನಗಳಲ್ಲಿ ಪಾವತಿಸುವಮೂಲಕಕಂಪೆನಿಯ ಮೇಲಿನ ಅವನ/ಅವಳ ಸಂಪೂರ್ಣ ಬಾಧ್ಯತೆಯನ್ನು ಪೂರ್ಣಗೊಳಿಸಬೇಕೆಂದು ಈ ಮೂಲಕಕೇಳಿಕೊಳ್ಳುಕ್ತಿದ್ದು, ಇದಕ್ಕೆ ತಪ್ಪಿದಲ್ಲಿ, ಕಂಪನಿಯು ಈ ಮೇಲೆಕಾಲಮ್ ಬಿಯಲ್ಲಿ ನಮೂದಿಸಲಾದಅಡವುಇಟ್ಟ ಆಸ್ತಿಯನ್ನು ಸ್ವಾಧೀನ ಪಡಿಸಿಕೊಳ್ಳಲುಅರ್ಹವಾಗಿದೆಮತ್ತು ಕಂಪೆನಿ ಕಾನೂನಿನಲ್ಲಿ ಉಪಲಬ್ಧವಿರುವಇತರಕ್ರಮಗಳನ್ನು ಕೂಡಾತೆಗೆದುಕೊಳ್ಳುತ್ತದೆ .

ಎಸ್ಏಆರ್ಎಫ್ಏಇಎಸ್ಐ (SARFAESI) ಆ್ಯಕ್ಟ್ ಸೆಕ್ಷನ್ 13ರ ಸೆಕ್ಷನ್ (8)ರ ನಿಬಂಧನೆಗಳ ವಿಶಿಷ್ಟ ಭಾಷೆಯಲ್ಲಿರುವ ಮುಂದಿನ ವಿಷಯವನ್ನು ದಯವಿಟ್ಟು ಗಮನಿಸಿರಿ: ''ಒಬ್ಬ ಸಾಲಗಾರನು ಅಡವಿನ ಆಧಾರದ ಮೇಲೆ ತನಗೆ ಸಾಲ ಕೊಟ್ಟೆರುವವನಿಗೆ, ಆತ ಸಾರ್ವಜನಿಕ ಹರಾಜಿನ ಮೂಲಕ, ಪಾರ್ವಜನಿಕರಿಂದ ಕೊಟೇಶನ್*ಗಳನ್ನು, ಟೆಂಡರನ್ನು* ಆಹ್ವಾನಿಸುವ ಮೂಲಕ ಅಥವಾ ಖಾಸಗಿ ಕರಾರಿನ ಮೂಲಕ ಅಡವಿಟ್ಟಿರುವ ಆಸ್ತಿಯನ್ನು(ಗಳನ್ನು) ಮಾರಾಟ ಮಾಡಲು ನೋಟೀಸನ್ನು ಪ್ರಕಟಿಸುವ ತಾರೀಖಿನ ತನಕ ಮಾತ್ರ, ಆತನ ಎಲ್ಲಾ ವ್ಯವಹಾರದ ವೆಚ್ಚಗಳು, ಚಾರ್ಜುಗಳು ಮತ್ತು ಖರ್ಚುಗಳೊಂದಿಗೆ ತನ್ನಿಂದ ಬಾಕಿ ಇರುವ ಹಣದ ಸಂಪೂರ್ಣ ಮೊತ್ತವನ್ನು ಸಲ್ಲಿಸಬಹುದು. ಜೊತೆಯಲ್ಲೇ ಇದನ್ನೂ ಗಮನಿಸಬಹುದು: ಸಾಲಗಾರನು ಮೇಲೆ ಹೇಳಿರುವ ಕಾಯಿದೆಬದ್ಧವಾಗಿ ಆದೇಶಿಸಿರುವ ಸಮಯದ ಚೌಕಟ್ಟಿಗೊಳಗೆ ತಾನು ಅಡವಿಟ್ಟಿರುವ ಆಸ್ತಿಯನ್ನು ಬಿಡಿಸಿಕೊಳ್ಳದೆ ಹೋದರೆ, ಸಾಲಗಾರನು ಆ ಆಸ್ತಿಯನ್ನು ಬಿಡಿಸಿಕೊಳ್ಳುವ ಹಕ್ಕಿಗೆ ಅರ್ಹನಿಲ್ಲದಿರಬಹುದು''

ಎಸ್ಎಆರ್ಎಫ್ಎಇಎಸ್ಐ ಕಾಯ್ದೆಯ ಸೆಕ್ಟರ್ 13ರ ಉಪ–ಸೆಕ್ಟರ್ (13)ರ ನಿಬಂಧನೆ ಪ್ರಕಾರ ಒಂದೋ ಮಾರಾಟ, ಲೀಸ್ ಅಥವಾ ಅನ್ಯಥಾ (ಅವನ ವ್ಯಾಪಾರದ ಸಾಮಾನ್ಯ ವಿಧಾನದ ಹೊರತಾಗಿ)ವಿಧಾನದಿಂದ ಸೂಚನೆಯಲ್ಲಿ ಉಲ್ಲೇಖಿಸಲಾದ ಯಾವುದೇ ಸೆಕ್ಯೂರ್ಡ್ ಆಸ್ತಿಯನ್ನು ಸೆಕ್ಯೂರ್ಡ್ ಕ್ರೆಡಿಟರರ ಲಿಖಿತ ಪೂರ್ವ ಸಮ್ಮತಿ ಇಲ್ಲದೆ ನೀವು ವರ್ಗಾಯಿಸುವುದನ್ನು ಈ ಮೂಲಕ ನಿಷೇಧಿಸಲಾಗಿದೆ.

ಸಮ್ಮಾನ್ ಕ್ಯಾಪಿಟಲ್ ಲಿಮಿಟೆಡ್ (ಹಿಂದೆ ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು) ಅಧಿಕೃತ ಅಧಿಕಾರಿ